



ವಿಶ್ವ ಒಕ್ಕೂಟ



ಖಾಸ್ತಿ ಪ್ರಸಾರಾಕ್ ಮಾತ್

ವಾಲಿನ್ಸಿಯಾಚಿಂ ಮಹಿನ್ಯಾತಿಂ ಪವ್ಲೆ

ಪುಸ್ತಕ್: 22

ಅಂಕೊ: 07

ದಶೆಂಬರ್ 2016

ವಿಗಾರಾಚೊ ಸಂದೇಶ್

ಮೊಗಾಚ್ಯಾ ಫಿರ್ಗಜೆಗಾರಾಂನೊ,

ದಸೆಂಬರ್ ಮಹಿನೊ ಆಯ್ಲೊ ಮ್ಹಣಾನಾ ಆಮ್ಚ್ಯಾ ಮತಿಂತ್ ಎಕಾ ಥರಾಚೊ ಉಲ್ಲಾಸ್ ಉದೆತಾ. ಲ್ಹಾನಾಂ ಭುರ್ಗ್ಯಾಂ ಥಾವ್ನ್ ವ್ಹಡಾ ಪರ್ಯಾಂತ್ ಆಮಿ ಸುಡ್ತುಡಿತ್ ಜಾತಾಂವ್. ಅದ್ವಂತಾಚೊ ಕಾಳ್ ಪ್ರಾರಂಭ್ ಜಾಲ್ಲೆ ಥಾವ್ನ್ ನತಾಲಾಂ ಫೆಸ್ತಾ ಪರ್ಯಾಂತ್ ಜಾಯ್ತಿಂ ಕಾರ್ಯಕ್ರಮಾಂ ಆಮಿ ಆಸಾ ಕರ್ತಾಂವ್. ಅದ್ವಂತಾಚ್ಯಾ ಚಾರ್ ಹೆಚ್ಚಾಂಚ್ಯಾ ದೇವ್‌ಸ್ತುತೆಚ್ಯಾ ಆಚರಣಾ ಮಾರಿಫಾತ್ ಆತ್ಮಿಕ್ ತಯಾರಾಯ್ ಕರುನ್, ಕುಮ್ತಾರಾಚ್ಯಾಂ ಸಾಕ್ರಾಮೆಂತಾಂತ್ ವಾಂಟೆಲಿ ಜಾತಾಂವ್. ಗರ್ದನಾಚೊ ಗೊಟೊ, ನೆಕೆತ್ರಾಂ, ಕ್ರಿಸ್ಮಸ್ ಕ್ಯಾರಲ್ ಹ್ಯಾ ಸರ್ವ್ ಚಟುವಟಿಕೆಂನಿ ಭಾಗ್ ಘೆವ್ನ್ ಕಾಳ್ಜಾಚ್ಯಾ ಸಂತೊಸಾನ್ ಹೆಂ ಫೆಸ್ತಾ ಸಂಭ್ರಮುಂಕ್ ಆಯ್ತೊಂ ಜಾತಾಂವ್. ಕ್ರಿಸ್ಮಸ್ ಸೌಹಾರ್ದ ಕೂಟ ಅಸಾ ಕರುನ್ ಕೇಕ್, ಕುಸ್ವಾರ್ ವಾಂಟುನ್ ಹೆರ್ ಧರ್ಮಾಚ್ಯಾ ಭಾವ್ ಭಯ್ಣಿಂ ಸಂಗಿಂ ಹೊ ಸಂತೊಸ್ ವಾಂಟುನ್ ಘೆತಾಂವ್. ದಸೆಂಬರ್ ಮಹಿನೊ ಆರಂಭ್ ಜಾತಾನಾ ಭಾಯ್ರ್ ಹಾಡ್ಲೊ ಹೊ "ಎಕ್ವೆಟ್" ಅಂಕೊ ಸೊಮ್ಯಾ ಜೆಜುಚ್ಯಾ ಜಲ್ಮಾಚ್ಯಾ ಪರ್ಭೆಕ್ ಪಾವೊತ್ಯಾ ತಯಾರಾಯೆ ಮಾರಿಫಾತ್ ಆಯ್ತೊಂ ರಾವೊಂಕ್ ಆಧಾರ್ ಜಾಂವ್ ಮ್ಹಣ್ ಆಶೆತಾಂ ಆನಿ ತುಮ್ಕಾಂ ಸರ್ವ್ ಫಿರ್ಗಜೆಗಾರಾಂಕ್ ನತಾಲಾಂ ಫೆಸ್ತಾಚೆ ಶುಭಾಶಯ್ ಪಾಲ್ಯೆತಾಂ.



“ಸಂಗಿ ಯೇಂವ್ ಯುವಜಣ್, ಘೆವ್ನ್ ಹಾತಿಂ ಮುಕೇಲ್ಪಣ್” ಹೆಂ ಧ್ಯೇಯ್ ವಾಕ್ಯ್ ಮತಿಂತ್ ದವರುನ್ ದಶೆಂಬರಾಚೊ ಹೊ ಅಂಕೊ ಯುವಜಣಾಂಕ್ ಆಮಿ ಸಮರ್ಪಿತಾಂವ್. “ಖಂಯ್ ದೋಗ್ ವ ತೇಗ್ ಮ್ಹಜೆ ನಾಂವಿ ಸಾಂಗಾರಾ ಮೆಳ್ತಾತ್ ಧ್ಯೆಂಸರ್ ಹಾಂವ್ ಆಸಾ” ಮ್ಹಳಾಂ ಜೆಜುನ್. ಜರ್ ತರ್ ಜೆಜುಚ್ಯಾ ನಾಂವಾನ್ ಯುವಜಣ್ ಸಾಂಗಾತಾ ಯೆತಿತ್ ತವಳ್ ಜೆಜುನ್ ತಾಂಕಾ ದಿಲ್ಲೆಂ ಮುಕೇಲ್ಪಣ್ ಸಾಕ್ಯಾ ರಿತಿನ್ ವಾಪರುಂಕ್ ಆಮ್ಚ್ಯಾ ಯುವಜಣಾಂಕ್ ಸಾಧ್ಯ್ ಜಾತೆಲೆಂ.

ಭಾರತೀಯ್ ಕಥೊಲಿಕ್ ಯುವ ಸಂಚಾಲನ್ (ICYM) ಯುವಜಣಾ ಖಾತಿರ್ ಆಸ್ಲೆಂ ಬಳಾಧಿಕ್ ಸಂಘಟಣ್. ಆಮ್ಚ್ಯಾ ಫಿರ್ಗಜೆಂತ್ ಯುವಜಣಾಂ ಖಾತಿರ್ ಹೆಂ ಸಂಘಟಣ್ ಆಮಿ ಪ್ರಾರಂಭ್ ಕೆಲಾಂ. ಹ್ಯಾ ಮಾರಿಫಾತ್ ಯುವಜಣಾಂನಿಂ ಸಾಂಗಾತಾ ಯೇವ್ನ್ ಮುಕೇಲ್ಪಣಾನ್ ಮುಕಾರ್ ವೆಚ್ಯಾಕ್ ಆಧಾರ್ ಜಾಂವ್ ಮ್ಹಣ್ ಹಾಂವ್ ಆಶೆತಾಂ. ಯುವ ಪ್ರಾಯೆರ್ ಜರ್ ತರ್ ಯುವಜಣ್ ಫಾವೊತ್ಯಾ ಮಾರ್ಗದರ್ಶನಾನ್ ಘಡೆಂ ವೆತಿತ್ ಮುಕಾರ್ ಎಕ್ ದೀಸ್ ಪವಿತ್ರ ಸಭೆಂತ್ ತಶೆಂ ಸಮಾಜೆಂತ್ ಮುಕೆಲಿ ಜಾವ್ನ್ ತೆ ಸೊಬ್ಲೆಲೆ. ಹೊ ಅಂಕೊ ಭಾಯ್ರ್ ಹಾಡ್ಲಾನಾ ಆಮ್ಚ್ಯಾ

ಫಿರ್ಗಜೆಂತ್ ಯುವಜಣಾಂಚೊ ದೀಸ್ ಆಮಿ ಆಚರಣ್ ಕರ್ತಲ್ಯಾಂವ್. ಮೊಗಾಚ್ಯಾ ಯುವಜಣಾಂನೊ ಹ್ಯಾ ತುಮ್ಚ್ಯಾ ದಿಸಾಚ್ಯಾ ಆಚರಣಾಕ್ ತುಮಿಂ ಸರ್ವ್ ಸಾಂಗಾತಾ ಯೆಯಾ, ತುಮ್ಚೊ ಎಕ್ವೆಟ್ ಪಾಚಾರಾ, ತುಮ್ಚೆ ಧ್ಯೆಂ ಆಸ್ಲೆಂ ಮುಕೇಲ್ಪಣ್ ವಾಂಟುನ್ ಘೆಯಾ ಆನಿ ಸಂತೊಸ್ಪರಿತ್ ಜಾಯಾ.



ದಶೆಂಬರ್ 11 ತಾರಿಕೆರ್ ಯುವಜಣಾಂ ಖಾತಿರ್ ಎಕಾ ದಿಸಾಚಿ ರೆತಿರ್ ಆಮಿ ಆಸಾ ಕೆಲ್ಯಾ. ಯುವಜಣಾಂನೊ ಹ್ಯಾ ಆತ್ಮಿಕ್ ಕಾರ್ಯಕ್ರಮಾಂತ್ ಭಾಗ್ ಘೆಂವ್ಚ್ಯಾಕಿ ತುಮ್ಕಾಂ ಆಪೊವ್ಣೆಂ ದಿತಾಂ. ಯುವಜಣಾಂ ಖಾತಿರ್ ಹ್ಯಾ ಸಗ್ಳ್ಯಾ ಮಹಿನ್ಯಾಂತ್ ಆಮಿ ಹಾಂಗಾಸರ್ ಇಗರ್ಜೆಂತ್ ಪ್ರತ್ಯೇಕ್ ಮಾಗ್ಣೆಂ ಭೆಟಯ್ಲೆಲ್ಯಾಂವ್. ಹೆಂಚ್ ಮಾಗ್ಣೆಂ ಹ್ಯಾ "ಎಕ್ವೆಟ್" ಪತ್ರಾರ್ ಅಸಾ ತೆಂ ಘರಾಂನಿ ಮ್ಹಣೊನ್ ಯುವಜಣಾಂ ಖಾತಿರ್ ಆಮಿ ಮಾಗ್ಣೆಂ.

ಹ್ಯಾ ದಸೆಂಬರ್ ಮಹಿನ್ಯಾಚ್ಯಾ 7, 8, ಆನಿ 9 ತಾರಿಕೆರ್ ದೋದೋನ್ ವಾಡೆ ಸಾಂಗಾತಾ ಯೇವ್ನ್ ಕ್ರಿಸ್ಮಸ್ ಗಿತಾಂ, ಕ್ರಿಸ್ಮಸ್ ಸಹಮಿಲನಾ ಮಾರಿಫಾತ್ ಜೆಜುಚ್ಯಾ ಜನಾನಾಚೊ ಸಂತೊಸ್ ಆಮಿ ವಾಂಟುನ್ ಘೆತೆಲ್ಯಾಂವ್. ಹಾಚೆಂ ಮುಕೇಲ್ಪಣ್ ಆಮ್ಚ್ಯಾ ಯುವಜಣಾಂಕ್ ಆಮಿ ದಿಲಾಂ. ನತಾಲಾಂ ಫೆಸ್ತಾ ದಿಸಾ ಸಾಂಜೆರ್ ಪಾಟ್ಲ್ಯಾ ವರಾಂ ಭರಿಚ್ಕ್ ಆಸಾ

ಕರ್ಚ್ಯಾ ಫೆಸ್ತಿ ಫೇಟಾಚ್ಯಾ ಯಶಸ್ವಿ ಖಾತಿರ್ ಆಮಿ ಸರ್ವ್ ಹಾತಾಕ್ ಹಾತ್ ಮೆಳೊವ್ಯಾಂ. ಹಾಂತು ವ್ಹಡ್ ಸಂಖ್ಯಾನ್ ಭಾಗ್ ಘೆವ್ನ್ ನತಾಲಾಂಚೊ ಸಂತೊಸ್ ವಾಂಟುನ್ ಘೆವ್ಯಾಂ. ಬೇಸಿಕ್ ನೀಡ್ ಮ್ಹಣ್ಣೆಂ ಮುಳಾವ್ಯಾ ಗರ್ಜಾಂಚ್ಯಾ ಫಂಡಾ ಖಾತಿರ್ ಆಮಿ ಆಸಾ ಕರ್ಣೆಂ ಹೆಂ ಫೆಸ್ತಿ ಫೆಟ್ ಆಮ್ಚ್ಯಾ ಸರ್ವಾಂಚ್ಯಾ ಸಹಕಾರಾನ್ ಫಿರ್ಗಜೆಚ್ಯಾ ದುಬ್ಳ್ಯಾ ದಾಕ್ಟಾಂಕ್ ಆಧಾರ್ ಜಾಂವ್ ಮ್ಹಣ್ ಆಶೆತಾಂ.

2017-2020 ಹ್ಯಾ ಫುಡ್ಲ್ಯಾ ತೀನ್ ವರಾಂಚ್ಯಾ ಆವ್ಡೆಕ್ ನವಿ ಫಿರ್ಗಜೆ ಗೊವ್ಳಿಕ್ ಪರಿಷದ್ ಆಸ್ಲಿತ್ಲಾಂತ್ ಯೆತಾಲಿ. ಹ್ಯಾ ದಿಸಾಂನಿ ಹ್ಯಾ ಖಾತಿರ್ ವಾಡ್ಯಾಂನಿ ಪ್ರತಿನಿಧಿಂಚಿ ವಿಂಚವ್ಣ್ ಜಾತೆ ಆಸಾ. ಸರ್ವ್ ವಾಡ್ಯಾಗಾರಾಂ ತುಮ್ಚ್ಯಾ ವಾಡ್ಯಾಂನಿ ಸಾಂಗಾತಾ ಯೇವ್ನ್ ಸೂಕ್ತ್ ಪ್ರತಿನಿಧಿಂಚಿ ವಿಂಚವ್ಣ್ ಜಾಂವ್ಚ್ಯಾಕ್ ತುಮ್ಚೊ ಸಹಕಾರ್ ದಿಯಾತ್.

ತುಮ್ಕಾಂ ಸರ್ವಾಂಕ್ ನತಾಲಾಂ ಫೆಸ್ತಾಚೆ ಶುಭಾಶಯ್. ಬಾಳೊಕ್ ಜೆಜು ಆಮಾಂ ಸರ್ವಾಂಕ್ ಆಪ್ಲ್ಯಾ ಬೆಸಾಂವಾಂನಿ ಭರುಂ ಮ್ಹಣ್ ಮಾಗ್ತಾಂ. ಮೊಗಾ ಸವೆಂ

- ಮಾ ಬಾಪ್ ಜೇಮ್ಸ್ ಡಿ'ಸೋಜ

ಸಾಂ. ವಿಶೆಂತ್ ಫೆರೆರ್ ಫಿರ್ಗಜ್, ವಾಲೆನ್ನಿಯಾ



ಕ್ರಿಸ್ಮಸ್ ಫಿಯೆಸ್ತಾ - 2016

ಸಂಗೀತ್ ಸಾಂಜ್, ವಿವಿಧ್ ಖೆಲ್, ಮನೋರಂಜನ್, ಹೌಸಿ ಹೌಸಿ
ರುಚಿಕ್ ಖಾಣ್ ಆನಿ ಪೀವನ್, ಆಕರ್ಷಕ್ ಬಹುಮಾನಾ
ಲಕ್ಕೆ ಡ್ರಾ ಇತ್ಯಾದಿ...

ಫೆಟ್ ಕಲಾ:

25.12.2016ವೆರ್ ಸಾಂಜೆರ್
5.00 ಥಾವ್ನ್ 9.00 ಮೊರಾಂ ಪರ್ಯಾಂತ್
ಇಗರ್ಜೆಚ್ಯಾ ಉಗ್ತಾ ಮೈದಾನಾರ್

ಸೆವಾಕಾರ್ ಸ್ವಾಗೆತ



' Helping you to see better '

VISION OPTICS
EYE & CONTACT LENS CLINIC

Shalimar Complex, Near Ganesh Medicals
Kankanady, Mangalore 575 002
Ph: 0824 2433431

Dr. Nelly Nazareth
M.B.B.S., D.O.M.S., D.N.B.(OPHTHAL)
Eye Surgeon

Eye Test Timings: 1:30 to 2:30pm
5:30 to 7:30pm by appointment only





(ವಾಲೆನ್ಸಿಯಾ ಫಿರ್ಕ್ ಪತ್)

ಡಿಸೆಂಬರ್ 2016

ಸಂಪಾದಕೀಯ ಮಂಡಳಿ

ವಿಗಾರ್ : ಮಾ| ಬಾ| ಜೀಮ್ಸ್ ಡಿ'ಸೋಜ
9449664005

ಸಹಾಯಕ ವಿಗಾರ್:

ಮಾ| ಬಾ| ನವೀನ್ ಪಿಂಟೊ
9480764041

ಸಂಪಾದಕ: ಶ್ರೀ ಡೊಲ್ಟ ಸಲ್ವಾಡಾ

ಸಂಚಾಲಕ:

ಶ್ರೀ ಅರುಣ್‌ರಾಜ್ ರೊಡ್ರಿಗಸ್

ಸಂಪಾದಕೀಯ ಮಂಡಳಿ ಸಂದ

ಶ್ರೀ ಲೆಸ್ಲಿ ಡಿ'ಸೋಜ

ಶ್ರೀ ಉವಿ ಪಿಂಟೊ

ಶ್ರೀ ವಿನಯ್ ಲೋಬೊ

ಶ್ರೀ ಫೆಲಿಕ್ಸ್ ತೋರಾಸ್

ಶ್ರೀ ರೈಮಂಡ್ ಡಿಕ್ಕುನ್ಡಾ

ಶ್ರೀ ಮರ್ವಿನ್ ಡಿಸೋಜಾ

ಶ್ರೀಮತಿ ರೋಜ್‌ವೀರಾ ರೊಡ್ರಿಗಸ್

ಡಾ| ಚೆಸಿಂತಾ ಡಿಸೋಜಾ

ವಿಳಾಸ:

'ಎಕ್ಸ್‌ಪ್ರೆಸ್' ಇಗರ್ಜ್ ದಪ್ಪರ್, ವಾಲೆನ್ಸಿಯಾ
ಫಿರ್ಕ್, ಮಂಗ್ಯೂರ್ - 2.

☎ : 0824 - 2436913

E-mail:

valenciachurch@gmail.com,

churchvalencia@gmail.com

Website:www.valenciachurch.org

ಯೆಂವ್ಜೊ ಆಂಕೊ

ನತಾಲಾಂಚೊ ವಿಶೇಸ್ ಅಂಕೊ

ಇಸ್ತಿಹಾರಾಂಚಿ ದರ್

- ಪಾಟ್ಲೆಂ ಪಾನ್ (ರಂಗಾಳ್) : ರು. 5,000/-
- ಭಿತ್ತಿ ಕೂಸ್ (ರಂಗಾಳ್) : ರು. 4,000/-
- ಸಗ್ಳೆಂ ಪಾನ್ (ರಂಗಾಳ್) : ರು. 3,000/-
- ಸಗ್ಳೆಂ ಪಾನ್ (ಕಾಳೆಂ-ಧವೆಂ): ರು. 1,500/-
- ಅಲ್ಹೆಂ ಪಾನ್ (ಕಾಳೆಂ-ಧವೆಂ): ರು. 750/-
- ಕಾಲ್ಡೆಂ ಪಾನ್ (ಕಾಳೆಂ-ಧವೆಂ): ರು. 400/-

ತುಮ್ಮಿಂ ಲೇಖನಂ, ವರ್ಡ್ಯೂ, ಜಾಹೀರಾತಾಂ,
ಪಾಮೊಂಕ್ ನಿಮಾಣಿ ತಾರಿಕ್ ಡಿಸೆಂಬರ್ 20,
2016

ಫಿರ್ಗಜೆಂತ್ ದೇವ್‌ಸ್ತುತಿಚಿ ಮಾಂಡಾವಳ್

ಹಫ್ತ್ಪಾಚ್ಯಾ ದಿಸಾಂನಿ : ಸಕಾಳಿಂಚೆಂ ಮೀಸ್ 6.30 ವೊರಾರ್
ಸಾಂಜೆಚೆಂ ಮೀಸ್ 5.30 ವೊರಾರ್

ಸನ್ವಾರಾ ಸಾಂಜೆರ್ : 5.30 ವೊರಾರ್ (ಆಯ್ತಾರಾಚಿ ಲಿತುರ್ಜೆ)

ಆಯ್ತಾರಾ : ಪಯ್ಲೆಂ ಮೀಸ್ : ಸಕಾಳಿಂ 7.00 ವೊರಾರ್
ದುಸ್ರೆಂ ಮೀಸ್ : 8.15 ವೊರಾರ್ (ಭುರ್ಗ್ಯಾಂಕ್)
ತಿಸ್ರೆಂ ಮೀಸ್ : 10.15 ವೊರಾರ್ (ಇಂಗ್ಲಿಷ್)
ಚವ್ತೆಂ ಮೀಸ್ : ಸಾಂಜೆರ್ 4.00 ವೊರಾರ್

ಸಾಕ್ರಾಮೆಂತಾಚೆಂ ಆರಾಧನ್

ಹರೈಕಾ ಸುಕ್ರಾರಾ ಸಾಂಜೆಚ್ಯಾ ಮಿಸಾ ಉಪ್ರಾಂತ್

ಸಾಕ್ರಾಮೆಂತಾಚೆಂ ಆರಾಧನ್ ಆನಿ ಪಿಡೆಸ್ತಾಂ ಪಾಸತ್ ಮಾಗ್ಣೆಂ (ಕನ್ನಡ): ಮಹಿನ್ಯಾಚ್ಯಾ ದುಸ್ರ್ಯಾ
ಆಯ್ತಾರಾ ಸಾಂಜೆರ್ 5.00 ಥಾವ್ನ್ 8.00 ವೊರಾಂ ಪರ್ಯಾಂತ್

ಕಾರಿಜ್ಯಾತಿಕ್ ಮಾಗ್ಣೆಂ

ಹರೈಕಾ ಮಂಗ್ಯೂರಾ ಸಾಂಜೆಚ್ಯಾ ಮಿಸಾ ಉಪ್ರಾಂತ್

ಭುರ್ಗ್ಯಾಂಕ್ ಕ್ರಿಸ್ತಿ ತಿಕ್ಪಣ್:

ಆಯ್ತಾರಾ ಸಕಾಳಿಂ 8.15 ವೊರಾಂಚ್ಯಾ ಮಿಸಾ ಉಪ್ರಾಂತ್
(ಮಹಿನ್ಯಾಚೊ ಪಯ್ಲೊ ಆಯ್ತಾರ್ ಸೊಡ್ನ್)

ನಿತ್ಯಾಧಾರ್ ಮಾಯೆಚೆಂ ನೊವೆನ್ : ಸನ್ವಾರಾ ಸಾಂಜೆರ್ 5.15 ವೊರಾರ್

ಸಾಂ. ವಿಶೆಂತ್ ಫೆರೆರ್ ನೊವೆನ್ : ಬುದ್ವಾರಾ ಸಾಂಜೆಚ್ಯಾ ಮಿಸಾ ಉಪ್ರಾಂತ್

ವಿವಿಧ್ ಸಂಘಟನಾಚ್ಯೊ ಜಮತ್ಯೊ

1. ಸಾಂ ವಿಶೆಂತ್ ಪಾವ್ಲಾಚಿ ಸಭಾ : ಹರೈಕಾ ಆಯ್ತಾರಾ ಸಕಾಳಿಂ 9.00 ವೊರಾರ್
2. ಮರಿಯೆಚೆಂ ಲೀಜನ್ : ಹರೈಕಾ ಬುದ್ವಾರಾ ಸಾಂಜೆರ್ 4.00 ವೊರಾರ್
3. ಸೆಕುಲಾರ್ ಫ್ರಾನ್ಸಿಸ್ಕನ್ ಓಡ್ಡ್ : ಮಹಿನ್ಯಾಚ್ಯಾ ತಿಸ್ರ್ಯಾ ಸೊಮಾರಾ ಸಾಂಜೆರ್ 4.30 ವೊರಾರ್
4. ಕ್ರಿಸ್ತಾಂವ್ ಜೆಣ್ಕೆ ಸಮುದಾಯ್ : ಹರೈಕಾ ಆಯ್ತಾರಾ ಸಕಾಳಿಂ 8.00 ವೊರಾರ್
(ಸಿ.ಎಲ್.ಸಿ)
5. ಗಾಯನ್ ಮಂಡಳಿ ಕೊಂಕ್ಣಿ : ಬುದ್ವಾರಾ ಸಾಂಜೆರ್ 6.00 ವೊರಾರ್
6. ಗಾಯನ್ ಮಂಡಳಿ ಇಂಗ್ಲಿಷ್ : ಹರೈಕಾ ಆಯ್ತಾರಾ ಸಕಾಳಿಂ 9.15 ವೊರಾರ್
7. ಗಾಯನ್ ಮಂಡಳಿ ಭುರ್ಗ್ಯಾಂಚಿ : ಸನ್ವಾರಾ ಸಾಂಜೆರ್ 3.30 ವೊರಾರ್
8. ಕಥೊಲಿಕ್ ಸಭಾ : ಮಹಿನ್ಯಾಚ್ಯಾ ತಿಸ್ರ್ಯಾ ಸೊಮಾರಾ ಸಾಂಜೆರ್ 6.00 ವೊರಾರ್
9. ಆಲ್ತಾರ್ ಭುರ್ಗ್ಯಾಂಚಿ ಸೊಡಾಲಿಟಿ : ಸನ್ವಾರಾ ಸಾಂಜೆರ್ 4.30 ವೊರಾರ್
10. ಮರಿಯಾಳ್ ಸೊಡಾಲಿಟಿ : ಆಯ್ತಾರಾ ಸಕಾಳಿಂ 8.15 ವೊರಾಂಚಾ ಭುರ್ಗ್ಯಾಂಚ್ಯಾ ಮಿಸಾ ಉಪ್ರಾಂತ್
11. ಸ್ತ್ರೀ ಸಂಘಟನ್(ಸಹೆಲಿ) : ದೋನ್ ಮಹಿನ್ಯಾಂಕ್ ಏಕ್ ಪಾವ್ಲಿಂ ದುಸ್ರ್ಯಾ ಸನ್ವಾರಾ ಸಾಂಜೆರ್ 4.30 ವೊರಾರ್
12. ಐ.ಸಿ.ವೈ.ಎಮ್ : ಮಹಿನ್ಯಾಚ್ಯಾ ದುಸ್ರ್ಯಾ ಆಯ್ತಾರಾ ಸಕಾಳಿಂ 8.15 ಮಿಸಾ ಉಪ್ರಾಂತ್
13. ವೈ.ಸಿ.ಎಸ್. : ಮಹಿನ್ಯಾಚ್ಯಾ ಪಯ್ಲ್ಯಾ ಆನಿ ತಿಸ್ರ್ಯಾ ಆಯ್ತಾರಾ, ಸಕಾಳಿಂ 8.15 ಮಿಸಾ ಉಪ್ರಾಂತ್

ಸಂಪಾದಕೀಯ:

ಕೊಣೆ ಚಿಂತ್ನಾಂ

ಆಜ್‌ಕಾಲ್ ಕೊಣಾಲಾಗಿಂ ಆಮಿ ಉಲೈಲ್ಯಾರೀ ತೊ ಯಾ ತಿ ನವೆಂಬರ್ 8 ತಾರಿಕೆಚ್ಯಾ ಮಧ್ಯಾನ್ ರಾತಿಚೊ ಉಡಾಸ್ ಕಾಡ್ತಾ! ಕಿತ್ಯಾಕ್ ತ್ಯಾ ಘಡ್ಯೆ ಥಾವ್ನ್ ಆಮ್ಚ್ಯಾ ದೇಶಾಚ್ಯಾ ಪ್ರಧಾನಿ, ಮೋದಿನ್ ಆಮ್ಚ್ಯಾ ಸಗ್ಳ್ಯಾ ದೇಶಾಂತ್ 500ರು ಆನಿ 1000ರು. ನೋಟಾಂಚಿಂ ಚಲಾವಣ್ ಬಂದ್ ಕರಯ್ಲಂ. ದೇಶಾಂತ್ ಕಿತ್ಲೆಶಾ ವರಾಂ

ಥಾವ್ನ್ ಲಗಾವ್ ನಾಸ್ತಾನಾ, ಸುಲಾಭಾಯೆನ್ ಪ್ರಸಾರ್ ಜಾವ್ನ್ ಆಸ್‌ಲ್ಲ್ಯಾ ದೇಶಾಚ್ಯಾ ಪ್ರಗತೆಕ್ ಮಾರಕ್ ಜಾಲ್ಲ್ಯಾ, ಕಾಳ್ಯಾ ದುಡ್ಡಾಚೊ ಪ್ರಭಾವ್ ಬಂದ್ ಕರುಂಕ್. ತಾಣೆ ತ್ಯಾ ರಾತಿಂ ಕೆಲ್ಲೆಂ ತೆಂ ಘಣ್ಣೆಣಿತ್ ಭಾಷಣ್, ಆಯ್ಕಾಲ್ಲ್ಯಾ ಹರ್ಯೆಕ್ಲ್ಯಾಚ್ಯಾ ಕಾನಾಂಕ್ ಮಾರ್ತಾ, ಮತಿಂತ್ ಉರ್ತಾ ಆನಿ ಕಾಳ್ಜಾಂತ್ ಜಿರ್ತಾ ಆನಿ ಕುಡಿಚ್ಯಾ ಶಿರಾಶಿರಾಂನಿ ಚಿರ್ತಾ! ಆತಾಂ ಹರ್ಯೆಕ್ಲ್ಯಾಚಾ ತೊಂಡಾಂತ್ ಥಾವ್ನ್ ಭಾಯ್ರ್ ಯೆತಾತ್ ತಿಂಚ್ ಉತ್ರಾಂ ಕೊಣೆ ಚಿಂತ್ನಾಂ... !

ಆಮ್ಚ್ಯಾ ಜಿಣ್ಯೆಂತ್ ಸಬಾರ್ ಸಂಗಿ ಸದಾಂನಿತ್ ಮ್ಹಳ್ಳೆಪರಿಂ ಘಡೊನ್‌ಚ್ ಆಸ್ತಾತ್. ಅವಯ್ ಬಾಪಯ್ ಆಪ್ಲ್ಯಾ ಭುರ್ಗ್ಯಾಂಕ್ ಕೆದಾಳಾಯಿ ಬೂದ್ ಸಾಂಗ್ತಾತ್, ಉಪ್ಕಾರ್ ಮಾಗ್ತಾತ್, ಚುಕಿ ತಿದ್ದುಂಕ್, ಬೊರೆ ಶೆಗುಣ್ ಆಪ್ಣಾಂವ್ಕ್, ದೇವ್ ಭಿರಾಂತಿನ್ ವಾಡೊಂಕ್. ಪೂಣ್ ತ್ಯಾ ವೆಳಾರ್ ಥೊಡಿಂ ಭುರ್ಗಿಂ ತಯಾರ್ ಆಸಾನಾಂತ್, ತಾಣಿ ಸಾಂಗ್‌ಲ್ಲೆ ಪರಿಂ ಕರುಂಕ್ ವೊಚಾನಾಂತ್. ತಾಂಕಾಂ ಆದ್ಲ್ಯಾ ಕಾಳಾಚಿಂ, ಶಿಕಾಪ್ ನಾಸ್‌ಲ್ಲಿಂ, ಮಾಹೆತ್ ನೆಣಾಸ್‌ಲ್ಲಿಂ, ಮ್ಹಣ್ ವೊಲಾಯ್ತಾತ್, ಹಾಸೊನ್ ಕೊಲಾಯ್ತಾತ್. ಪೂಣ್ ತಿಂಚ್ ಭುರ್ಗಿಂ ವಾಡ್ತಾತ್, ಆಪ್ಲ್ಯಾ ಖುಶೆ ಆನಿ ಆಶೆತೆಕಿತ್ ಜಿಯೆತಾತ್ ಆನಿ ಕಷ್ಟಾಂಕ್ ಸಾಂಪಡ್ತಾತ್ ಆನಿ ತ್ಯಾ ವೆಳಾರ್ ಅವಯ್ ಬಾಪಯ್ಚ್ಯಾ ಉತ್ರಾಂಚೊ ಉಡಾಸ್ ಮತಿಕ್ ಆಪ್ಣಾತಾನಾ ತೊಂಡಾಂತ್ ಥಾವ್ನ್ ಭಾಯ್ರ್ ಸರ್ತಾತ್ ತಿಂಚ್ ಉತ್ರಾಂ “ಕೊಣೆ ಚಿಂತ್ನಾಂ...!!”

ಪಯಿಲ್ಲೆ ಪಾಪ್ಲಿಂ ಆಚಾನಕ್ ಪಿಡೆಕ್ ಸಾಂಪ್ಡಾತಾನಾ, ದಾಕ್ತರ್ ಚಿತ್ರಾಯ್ ಸಾಂಗ್ತಾನಾ, ಥೊಡೆ ಹಾಸ್ತಾತ್. ಪ್ರಾಯ್ ಲ್ಹಾನ್, ಕುಡಿಂತ್ ತ್ರಾಣ್ ಆಸ್ತಾನಾ ಕಸಲೆಯಿಂ ಜಾಂವ್ಕ್ ಸಾಧ್ಯೆಚ್ಚೆ ನಾ ಮ್ಹಣ್ ನಾಚ್ತಾತ್. ಪುಣ್ ಕ್ರಮೇಣ್ ಪಿಡಾ ಬೊಳ್ ಜಾವ್ನ್ ಯೆತಾನಾ ದಾಕ್ತರ್ ಆಪ್ಲಿ ಅಸಹಾಯಕತಾ ಉಲ್ಲೇಖ್ ಕರ್ತಾನಾ, ಹೆರಾಂನಿ ಆದ್ಲೊ ಉಡಾಸ್ ಜೀವ್ ಕರ್ತಾನಾ, ಪರತ್ ತಿಂಚ್ ಉತ್ರಾಂ, “ಕೊಣೆ ಚಿಂತ್ನಾಂ...!!”

ಯಾಜಕ್ ಶೆರ್ಮಾವಾರ್ ಪರ್ತುನ್ ಪರ್ತುನ್ ಸಾಂಗ್ತಾನಾ ಆಮ್ಚಿ ಮತ್ ಸಂಸಾರಿ ರಾಟಾವಳಿಂಕ್ ವೆಂಗ್ತಾನಾ, ಯಾಜಕಾಚ್ಯಾ ಉತ್ರಾಂಚಿ ವಿಸರ್ ಪೊಡ್ತಾನಾ, ಜಾಯ್ ಜಾಲ್ಲೆಪರಿಂ ಸಂಸಾರಿ ಖುಶಾಲಾಯೊ ಭೊಗ್ತಾನಾ ಜಿಣಿಯೆಂತ್ ಸಲ್ಲಾತಾನಾ, ಕಂಗಾಲ್ ಜಾವ್ನ್ ಮಾಲ್ತಾತಾನಾ, ಮತ್ ಜಾಗಯ್ತಾನಾ ತಿಚ್ ಜಾಪ್ “ಕೊಣೆ ಚಿಂತ್ನಾಂ...!!”

500 ರು ಆನಿ 1000ರು ಚೆ ನೋಟ್ ಆಚಾನಕ್ ಬಂದ್ ಜಾತಾನಾ ಕಾಳ್ಯಾ ದುಡ್ಡಾಕ್ ಬ್ರೇಕ್ ಪೊಡ್ತಾನಾ ಕಾಳೊ ದುಡ್ ದಾಸ್ತಾನ್ ಕೆಲ್ಲೆ

ಕಂಗಾಲ್ ಜಾವ್ನ್ ರಡ್ತಾನಾ, ನಿತಿನ್, ಪ್ರಾಮಾಣಿಕ್ಪಣಾನ್ ಜಿಯೆವ್ನ್, ಕಾಳ್ಯಾ ದುಡ್ಡಾಚ್ಯಾ ಪ್ರವೇಶಾಕ್ ಆವ್ಕಾಸ್ ದೀನಾತ್‌ಲ್ಲೆ ದೆವಾಕ್ ಆರ್ಗಾಂ ಭೆಟಯ್ತಾತ್ ಆನಿ ಸುಶೆಗಾಚಿ, ಸಂತೊಸಾಚಿ ನೀದ್ ಕಾಡ್ತಾತ್.



ಅಗಣಿತ್ ಕಾಕುಳ್ಕಾರ್ ದೇವ್ ಆಮ್ಕಾಂ ಸರ್ವಾಂಕ್ ಆವ್ಕಾಸ್ ದಿತಾ. ಜಿಣಿ ಬದ್ಲುಂಕ್ ತಾಚಿ ಕಾಯ್ದೆ ಪಾಳುಂಕ್, ಕ್ರಿಸ್ತಾಚ್ಯಾ ಮೆಟಾಂನಿ ಚಲೊಂಕ್. ತೆ ಆವ್ಕಾಸ್ ಆಮಿ ಗಳ್ಳಿಯಾಂ, ದೆವಾಕ್ ಹೊಗ್ಳಿಯಾಂ ಆನಿ ಸುಖಾ ಸಂತೊಸಾನ್ ಜಿಯೆಯಾಂ.

- ಡೊಲ್ವಿ ಸಲ್ದಾಂಇ.



ದಸೆಂಬರ್ ಮಹಿನ್ಯಾಚಿಂ ಕಾರ್ಯಕ್ರಮಾಂ

- 7-9 : ವಾಡ್ಯಾಂನಿ ಕ್ರಿಸ್ಮಸ್ ಸಹಮಿಲನ್ (ಬುದ್ಧಾರ್-ಸುಕ್ರಾರ್)
- 11 ಆಯ್ತಾರ್ : ಯುವಜಣಾಂಕ್ ರೆತಿರ್
- 12 ಸೊಮಾರ್ : ಕುಮ್ಗಾರ್ ಮೆಳ್‌ಲ್ಲ್ಯಾ ಭುರ್ಗ್ಯಾಂ ಥಾವ್ನ್ ಸಾತ್ಲಿ ಪರ್ಯಾಂತ್ಲ್ಯಾಂಕ್ ವಾರಾಡ್ಯಾ ಹಂತಾಚೆಂ ಶಿಬಿರ್ ವಾಲೆನ್ನಿಯಾ ಗೊಲ್ಡನ್ ಜ್ಯುಬಿಲಿ ಸಭಾ ಸಾಲಾಂತ್
- 18 ಆಯ್ತಾರ್ : ನವ್ಯಾ ಗೊಲ್ಫಿಕ್ ಪರಿಷದೆಚಿ ಪಯ್ಲಿ ಜಮಾತ್ ಸಕಾಳಿಂ 11 ವೊರಾರ್
- 20 ಮಂಗ್ಳಾರ್ : ಸಾಂಜೆರ್ 6 ಥಾವ್ನ್ ನತಲಾಂ ಫೆಸ್ಟಾಕ್ ತಯಾರಾಯ್ ಜಾವ್ನ್ ಕುಮ್ಗಾರಾಂ
- 24 ಸನ್ವಾರ್ : ಸಾಂಜೆರ್ 7.30 ವೊರಾರ್ ನತಲಾಂಚಿ ಗಿತಾಂ ಗಾಯಾನ್, 8 ವೊರಾರ್ ಸಂಭ್ರಮಿಕ್ ಮೀಸ್
- 25 ಆಯ್ತಾರ್ : ಸಾಕಾಳಿಂ 7 ವೊರಾರ್ ಮೀಸ್, 10.15 ವೊರಾರ್ ಇಂಗ್ಲೀಷ್ ಮೀಸ್ ಸಾಂಜೆರ್ 5 ಥಾವ್ನ್ 9 ವೊರಾರಾಂ ಪರ್ಯಾಂತ್ ಫ್ಯಾನ್ಸಿ ಫೇಟ್
- 28 ಬುದ್ಧಾರ್ : ಬಾಳ್ಕಾಚೆಂ ಫೆಸ್ಟ್
- 30 ಸುಕ್ರಾರ್ : ಭಾಗೆವಂತ್ ಕುಟ್ಮಾಚೆಂ ಫೆಸ್ಟ್
- 31 ಸನ್ವಾರ್ : 7 ವೊರಾರ್ ಸಾಕ್ರಾಮೆಂತಾಚೆಂ ಆರಾಧಾನ್, 8 ವೊರಾರ್ ನವ್ಯಾ ವರಾಚೆಂ ಮೀಸ್ ಆನಿ ದೆವಾ ಮಾತೆಚಿ ಪರಬ್
- ಜನೆರ್ 1 : ಮಿಸಾಂ ಸಾಕಾಳಿಂ 7 ವೊರಾರ್, 10.15
- ಆಯ್ತಾರ್ : ವೊರಾರ್ ಆನಿ ಸಾಂಜೆರ್ 4 ವೊರಾರ್ ಮೀಸ್
- 8 ಆಯ್ತಾರ್ : ದಿಯೆಸೆಜಿಚೊ ಎವ್ಕರಿಸ್ತಿಕ್ ಪುರ್ಶಾಂವ್

ಸಂಗಿಂ ಯೆಲಂವ್ ಯುವಜಣ್: ಫೆವ್ನ್ ಹಾತಿಂ ಮುಕೆಲ್ಪಣ್

1. ಯುವ ಪ್ರಾಯ್ ಭಾಂಗ್ರಾಳಿ ಪ್ರಾಯ್: ಹರೇಕಾ ವ್ಯಕ್ತಿಚ್ಯಾ ಜಿವಿತಾಂತ್ ಯುವ ಪ್ರಾಯ್ ಏಕ್ ಪ್ರಮುಕ್ ಹಂತ್. ಭಾರಾತಾಚ್ಯಾ ರಾಷ್ಟ್ರೀಯ ಯುವನೀತ್ 2014 (National Youth Policy of India) ಪ್ರಕಾರ್ 15-29 ವರಾಂ ಭಿತರ್ಲ್ಯಾಂಕ್ “ಯುವಕ್” ಮ್ಹಣ್ ಆಪಯ್ತಾತ್. ಆಮ್ಚ್ಯಾ ಜಿಣಿಯೆಂತ್ ಲಾಭ್ಚಿ ಯುವ ಪ್ರಾಯ್ ಕರುಂಕ್ ಜಾಯ್ ಆಮ್ಚ್ಯಾ ಜಿಣಿಯೆಚಿ ಭಾಂಗ್ರಾಳಿ ಪ್ರಾಯ್. ಫಿರ್ಗಜೆಂತ್ ಯುವಜಣಾ ಖಾತಿರ್ ಆಸ್ಚಿ ಸಂಘಟನಾ ವ ಸಂಚಾಲನಾ ಯುವಜಣಾಂ ಥಂಯ್ ಗುಪ್ತಿ ಆಸ್ಲಿಂ ತಾಲೆಂತಾಂ ಭಾಯ್ ಹಾಡುಂಕ್ ಆನಿ ತಿಂ ತಾಲೆಂತಾಂ ಹೆರಾಂ ಮುಕಾರ್ ಪರ್ಜಾಳಾಂವ್ಕ್ ಏಕ್ ವೆದಿ ಜಾತಾ. ಸಾಂಗಾತಾಚ್ ಸಮಾಜೆಂತ್ ಬಳಾಧಿಕ್ ಖಾಂಬೆ ಜಾಂವ್ಚ್ಯಾಕ್ ಏಕ್ ಆವ್ಕಾಸ್ ದಿತಾ. ಯುವಜಣಾಂಕ್ ಹಾಂವೆಂ ಸುರ್ವೆರ್ ಅಸೊ ಉಲೊ ದಿಲ್ಲೆ: “ತುಮ್ಚೆಂ ಹಾಜರ್ಪಣ್ ಆನಿ ಮುಕೆಲ್ಪಣ್ ಇಗರ್ಜೆಂತ್, ವಾಡ್ಯಾಂತ್, ಫಿರ್ಗಜೆಚ್ಯಾ ಕಾರ್ಯಾಂನಿ ದಿಸೊನ್ ಯೇಜೆ, ತವಳ್ ತುಮ್ಚಿಂ ವ್ಹಡಿಲಾಂ, ಬರ್ಯಾ ಮನಾಚಿಂ ಫಿರ್ಗಜೆಗಾರಾಂ ತುಮ್ಚಾಂ ಆನಿ ತುಮ್ಚ್ಯಾ ಕಾರ್ಯಾಕ್ ಸದಾಂಚ್ ಆಧಾರ್ ದಿತಲಿಂ” ಕಿತ್ಯಾಕ್ ಜೆಜುನ್ ಮ್ಹಳೆಂ ಆಸಾಂ: “ತುಮ್ಚೆ ಉಜ್ವಾಡ್ ಮನ್ಶಾ ಮುಕಾರ್ ಪರ್ಜಾಳುಂ, ತೆ ತುಮ್ಚೆ ಬರೊ ಕರೊ ಪಳೆಂವ್, ಆನಿ ತುಮ್ಚೆ ಸರ್ಗಿಂಚ್ಯಾ ಬಾಪಾಕ್ ಮಹಿಮಾ ದೀಂವ್” (ಮಾತೆವ್ 5: 16).



2. ವ್ಹಡಿಲಾಂಚಿಂ ಪುರ್ಪುರೆ ಆನಿ ಮುಮುರ್: ಆಜ್ಕಾಲ್ ತರ್ನಾಟಿ ತರ್ನಾಟಿಂ ಮೊಬೈಲ್, ವಾಟ್ಸಾಪ್, ಫೇಸ್‌ಬುಕ್, ಮೆಸೆಜ್ ಮಾಧ್ಯಮಾಂತ್ ಬುಡೊನ್ ಆಸ್ತಾನಾ, ಸಬಾರ್ ಪಾವ್ಣಿಂ ಆಮ್ಚ್ಯಾ ಯುವಜಣಾಂನಿ ಕರೊ ಬರೊ ವಾವ್ರಾಚೊ ಪ್ರಚಾರ್ ಆಯ್ಕೊಂಕ್ ಮೆಳಾನಾ. ಬದ್ಲಾಕ್ ತಾಣಿಂ ಕರ್ಚ್ಯಾ ಕಾರ್ಯಕ್ರಮಾಂತ್ ಫಕ್ತ್ ದಬಾಚೊ, ಪ್ರಚಾರಾ ಖಾತಿರ್ ವೇಳ್ ವಿಭಾಡ್, ಖರ್ಚಾಕ್ ವಾಟ್, ಭೊಂವ್ಡಿ ಮಾರ್ತಾತ್ ಅಸಲೆಂ ದುರ್ಸೊಣೆಂ ಆಯ್ಕೊಂಕ್ ಲಾಭ್ಚಾ.

3. ಯುವಜಣಾಂಚಿಂ ಆಧ್ಯಾತ್ಮೀಕ್ ಮುಕೆಲ್ಪಣ್ ಆಮ್ಚಿ ಧಾದೊಸ್ಕಾಯ್: ರೋಬರ್ಟ್ ಶೂಲರ್ ಏಕ್ ಸುವಾರ್ತಾ ಪರ್ಗಟ್ಲಾರ್. ತಾಚ್ಯಾ ಜಿವಿತಾಂತ್ ಘಡಲ್ಲ್ಯಾ ಘಡಿತಾಚೊ ವಿವರ್ ಅಸೊ ದಿತಾ: ಏಕ್ ದೀಸ್ ಸ್ಟೀಡಾನಾಚ್ಯಾ ಮಾರ್ಗಾರ್ ಸಾಂಜೆಚ್ಯಾ ವೆಳಾರ್ ಚಲೊನ್ ವೆತಾಲೊ. ತವಳ್ ತರ್ನಾಟಾಂಚೊ ಏಕ್ ಪಂಗಡ್ ತಾಚ್ಯಾ ಪಾಟ್ಲಾನ್ ಧಾವೊನ್ ಆಯ್ಲೆ ಆನಿ ಶೂಲರಾಕ್ ವೆಡೊ ಘಾಲೊ

ಹೆಂ ಪಳೆವ್ನ್ ಭಿಯಾಂನ್ ತೊ ಮುಕಾರ್ ಧಾಂವ್ಲೊ ಆನಿ ಏಕಾ ದೊರ್ಯಾಕ್ ವಣೊನ್ ರಾವ್ಲೊ. ತರ್ನಾಟಾಂನಿ ತಾಕಾ ವಿಚಾರ್ಲೆಂ, “ತುಂ ಕೋಣ್? ಆನಿ ಹ್ಯಾ ಸಾಂಜೆಚ್ಯಾ ವೆಳಾರ್ ಎಕ್ಸುರೊ ಖಂಯ್ ವೆತಾಯ್? ತವಳ್ ತೊ ಜಾಪ್ ದಿತಾ, “ಹಾಂವ್ ರೋಬರ್ಟ್ ಶೂಲರ್, ಕ್ಯಾಲಿಫೋರ್ನಿಯಾಂತ್ ವಾವ್ರ್ ಕರ್ತಾ. ಕಾಮ್ ಜಾತೆಚ್ಚ್ ಸಾಂಜೆಚ್ಯಾ ವೆಳಾರ್ ಇಲ್ಲೆಶೆಂ ಚಲ್ಯಾ ಮ್ಹಣ್ ಮ್ಹಾಕಾ ಭೊಗ್ಲೆಂ, ದೆಕುನ್ ಹಾಂಗಾ ಪಾವ್ಲೊಂ.” ತರ್ನಾಟಾಂನಿ ವಿಚಾರ್ಲೆಂ, “ಕಿತೆಂ ಕರ್ತಾತ್? ಕಸಲೆಂ ತುಜೆಂ ಕಾಮ್?” ತೆದ್ನಾಂ ಶೂಲರ್ ಮ್ಹಣ್ತಾ “ಹಾಂವ್



ಸೊಮಿಯಾಚೊ ಮಣಿಯಾರಿ, ತಾಚಿ ಬರಿ ಖಬರ್ ಪರ್ಗಟ್ಲೆಂ ಮ್ಹಜೊ ವಾವ್ರ್, ತುಮಿ ದೆವಾಕ್ ಪಾತ್ಯೆತಾತ್?” ತವಳ್ ಏಕ್ ತರ್ನಾಟೊ ಪಾಟಿಂ ಫುಂವೊನ್ ತಾಚ್ಯಾ ಇಷ್ಟಾಂಕ್ ಸಾಂಗಾಲಾಗ್ಲೊ, “ದೆವ್! ದೆವ್ ಕಿತ್ಯಾಕ್! ದೆವ್ ಕೊಣಾಕ್? ಆಮಿ ತರ್ನಾಟೆ. ದೆವ್ ಆನಿ ಧರ್ಮ್ ತರ್ನಾಟಾಂಕ್ ನ್ಹಯ್. ತೊ ಮರಣ್ ಲಾಗಿಂ ಪಾವ್ಲೆಲ್ಯಾಂಕ್ ಆನಿ ಪ್ರಾಯ್ವಂತಾಂಕ್. ಆಮ್ಕಾಂ ವೇಳ್ ಖಂಯ್ ಆಸಾ

ದೆವಾಕ್ ದಿಂವ್ಕ್. ಆಮ್ಕಾಂ ಗಮ್ತ್, ಪಾರ್ಟಿ, ನಾಚ್, ಮನೋರಂಜನ್ ಮೂತ್, ಮ್ಹಣ್ ಸಾಂಗುನ್ ಹಾಸಾಲಾಗ್ಲೊ.” ಉಪ್ರಾಂತ್ ತೆ ತಾಕಾ ಸೊಡ್ನ್ ಮುಕಾರ್ ಗೆಲೆ. “ತುಜ್ಯಾ ತರ್ನಾಟಾಚ್ಯಾ ದಿಸಾಂನಿ ತುಜ್ಯಾ ರಚ್ಕಾರಾಚೊ ಉಗ್ಡಾಸ್ ಕರ್” (ಉಪದೇಶಕ್ 12:1) ಪವಿತ್ರ್ ಪುಸ್ತಕಾಂತ್ಲಿಂ ಹಿಂ ಉತ್ರಾಂ ಯುವಜಣಾಂಕ್ ಏಕ್ ದಿವೊ. ದೆವಾಕ್ ಜಾಂವ್ ಅರ್ಗಾಂ. ಆಮ್ಚೆ ಯುವಜಣ್ ಮಿಸಾಕ್ ಯೆತಾತ್, ಮಾಗ್ತಾತ್, ಫಿರ್ಗಜೆಚ್ಯಾ ಕಾರ್ಯಾಂತ್ ತಶೆಂ ಚಟುವಟಿಕಾಂನಿ ಭಾಗ್ ಘೆತಾತ್, ಥೊಡಿಂ ಗಾಯಾನ್ ಪಂಗ್ಡಾಂತ್ ಗಾಯಾನ್ ಕರ್ತಾತ್, ವಾಡ್ಯಾ ಜಮತಿಕ್ ಹಾಜಿರ್ ಜಾತಾತ್, ಲಿಶುರ್ಜಿಂತ್ ಕ್ರಿಯಾಳ್ ವಾಂಟೊ ಘೆತಾತ್; ದೆವಾಕ್ ದಿಂವ್ಲೊ ವೇಳ್ ದಿತಾತ್. ಸಂಘ್ ಸಂಸ್ಥಾಂನಿ ವಾವ್ರ್ ಕರ್ತಾತ್. ಧಾರ್ಮಿಕ್ ಸಂಗಿಂನಿ ಆಸಕ್ತ್ ದಾಕಯ್ತಾತ್, ಆಧ್ಯಾತ್ಮೀಕ್ ಕಾರ್ಯಕ್ರಮಾಂ ಮಾಂಡುನ್ ಹಾಡ್ತಾತ್. ಹಿ ಆಮ್ಕಾಂ ಏಕ್ ವರ್ತಿ ಧಾದೊಸ್ಕಾಯ್.

4. ಯುವಜಣ್ ಪವಿತ್ರ್ ಸಭೆಚಿ ಸೊಭಾಯ್ ಆನಿ ತರ್ನೆಂ ಮುಕಾಮಳ್: ಯುವಜಣ್ ಪವಿತ್ರ್ ಸಭೆಚಿಂ ತರ್ನೆಂ ಮುಕಾಮಳ್ ನವಲಾಂ



ಕರುಂಕ್ ಸಕ್ತಾತ್. ಸ್ವಪಣ್ ನೀಚ್ ಕರ್ಪ್ಯಾಕ್, ಕಾರ್ಯಾಕ್ ದೆಂವ್ತಾತ್, ಸೆವೆದ್ವಾರಿಂ ಮುಕೇಲ್ಪಣ್ ಘೆತಾತ್. ಸೃಜನಶೀಲತಾ, ಸಂಘಟಿತ ವಾವ್ರ್ ತಾಂಚಿಂ ಆಸ್ತ್, ಗ್ರೇಸ್ತ್ ಕರ್ತಾ ಯುವಸಕತ್, ಪಂಥಾಹ್ವಾನಾಕ್ ಸದಾಂಚ್ ತಯಾರ್, ಗಾಜ್ತ್ ಆವಾಜ್ ಯುವ ಮಿಸಾಂವಾಂತ್. ಫ್ರಾನ್ಸ್‌ಕಾಫ್ಯಾನ್ ಸಾಂಗ್ಲೆ ಪ್ರಕಾರ್, “Youth is happy because it has the capacity to see beauty. Anyone who keeps the ability to see beauty never grows old.” ಯುವಜಣ್ ಸಮಾಜೆಚೊ ಆಧಾರ್ ಆನಿ ಪವಿತ್ರ ಸಭೆಚೊ ಫುಡಾರ್. ದೆಕುನ್ ಆರ್ವಿಲ್ಯಾ ವರ್ಸಾಂನಿ ಪವಿತ್ರ ಸಭೆನ್ ಯುವಜಣಾಂ ಥಂಯ್ ವಿಶೇಷ್ ಗುಮಾನ್ ದಿಲಾಂ ಆನಿ ತಾಂಣಿಂ ಪವಿತ್ರ ಸಭೆಚ್ಯಾ ಮಿಸಾಂವಾಂತ್ ಕಾರ್ಯಾಕ್ ಜಾಂವ್ಕ್ ಪ್ರೇರಣ್ ದಿಲಾಂ.

5. **ಯುವಜಣ್ ಪವಿತ್ರ ಸಭೆಚೊ ಭರ್ವಸೊ:** ಸಾಂ. ಜುವಾಂವ್ ಪಾವ್ಲ್ ದುಸ್ರ್ಯಾನ್ ಮ್ಹಳ್ಳೆಂ ಆಸಾ: “ಯುವಜಣ್ ಪವಿತ್ರ ಸಭೆಚೊ ಭರ್ವಸೊ.” ಪರತ್ ತೊ ಮ್ಹಣ್ತಾ “The Youth portray the youthfulness of the Church.” ಖರೆಂಚ್ ಖರೆಂ, ಪುಡ್ಲಾ ಪವಿತ್ರ ಸಭೆಚೊ ಭರ್ವಸೊ ಯುವಜಣಾಂಚೆರ್ ಆಸಾ. ಯುವಜಣ್ ಪವಿತ್ರ ಸಭೆಚಿ ಸೊಬಾಯ್ ಆನಿ ಬಳ್. ಪೊಲೆಂಡಾಚ್ಯಾ ಕ್ರಾಕಾವೊ ಶಹರಾಂತ್ 31 ವೊ ಅಂತರಾಷ್ಟ್ರೀಯ್ ಯುವ ಸಮ್ಮೇಳನಾಕ್ ಪಾಪಾ ಫ್ರಾನ್ಸಿಸಾನ್ ದಿಲ್ಲ್ಯಾ ಸಂದೇಶಾಂತ್: “ಯುವಜಣಾಂನಿ ಕಾಕುಳ್ತೆಂ ಹಾತೆರಾಂ” ಜಾಂವ್ಕ್ ಉಲೊ ದಿಲೊ. ಬರ್ನಾಡ್ ಷಾ ಮ್ಹಣ್ತಾ: “People do not cease to play because they grow old; they grow old because they cease to play.”

6. **“Five Cries of Youth”:** Merton P. Strommen, ಒಟ್ಟುಕ್ 7050 ಯುವಜಣಾಂ ಥಾವ್ನ್ ಪಾಂಚ್ ಕ್ಷೇತ್ರಾಂಕ್ ಸಂಬಂಧ್ ಜಾಲ್ಲಿಂ ಸವಲಾಂ ಆಸ್ಲಿಂ: Self-esteem and self-worth; Family unity; Concern for human welfare; Achieving God's favour; Personal faith. ಹ್ಯಾ ಸಂಗಿಂಕ್ ಲಗ್ನಿ ಜಾವ್ನ್ ಅಭಿಪ್ರಾಯೊ ಜಮೊವ್ನ್ ಸರ್ವೆ ಕಾಡ್ನ್ ಲಿಖ್ಲಾ “Five Cries of Youth” ಮ್ಹಳ್ಳ್ಯಾ ಆಪ್ಲ್ಯಾ ಪುಸ್ತಕಾಂತ್ ಮ್ಹಣ್ತಾ: The cry of self-hatred; The Cry of psychological orphans; The cry of social protest; The cry of the prejudiced; The cry of the joyous. ನಿಮಾಣೆಂ ಬರಯ್ಲಾರ್ ಮ್ಹಣ್ತಾ: ಹ್ಯಾ ಸರ್ವೆಂತ್ ದೋನ್ ವಿಷಯ್ ಉಟೊನ್ ದಿಸ್ತಾತ್ ಖಂಯ್: ಪಂಗಡಾಂತ್ ವ ಯುವ ಸಂಜಾಲನಾಂತ್ ಸಾಂಗಾತಾ ಆಯ್ಲೆ ವರ್ವಿಂ ಎಕಾಮೆಕಾ ಆನ್ಯೋನ್ಯ್ ಸಂಬಂಧ್ ರುತಾ ಜಾತಾ (mutuality); ಆನಿ ದುಸ್ರ್ಯಾನ್ ತಾಂಚ್ಯಾ ಜಿವಿತಾಚೊ ಉದ್ದೇಶ್-ಶೆವೊಟ್ ಪೊಂತಾಕ್ ಪಾವೊಂಕ್ ತಾಂಕಾ ಆಧಾರಾಚೊ ಜಾತಾ (sense of purpose).

7. **Easy Going Life:** ಆವಯ್ ಬಾಪಯ್ ಥೊಡೆ ಪಾವ್ಲಿಂ ತಾಂಚ್ಯಾ ಕುಟ್ಮಾಚ್ಯಾ ಯುವಕ್ ಯುವತಿಂಕ್ ಜಿಣ್ಯೆಚೆಂ ತಾಚೆಂ ಪಂಥಾಹ್ವಾನ್ ಸ್ವೀಕಾರ್ ಕರುಂಕ್ ಥೊಡೆ ಪಾವ್ಲಿಂ ಅಡ್ಕಳ್ ಜಾತಾತ್. ಫಿರ್ಗಿಂತ್ ಸಕ್ರೀಯ್ ರಿತಿಂನಿ ಭಾಗ್ ಘೆಂವ್ಕ್ ಆವ್ಕಾಸ್ ದೀನಾಂತ್ ತಸಲ್ಯಾಂಕ್ ಸಾಂ ಡೋನ್ ಬೊಸ್ಕೊ ಅಶೆಂ ಮ್ಹಣ್ತಾ: “ಜರ್ ತುಮಿ ಯುವಜಣಾಂಕ್ ಕಿತೆಂಯ್ ಚಿಂತುಂಕ್ ದೀನಾಂತ್ ತರ್ ತಾಂಚಿ ಮೋತ್ ಗರ್ಜ್ ನಾಸ್ಲಾ ಸಂಗಿಂ

ಖುಶಿಂ ಘುಂವ್ತಾ.” ಆರ್ವಿಲ್ಯಾ ದಿಸಾಂನಿ ಯುವಜಣ್ ಸುಲಭಾಯೆಕ್ ಲಬೊಡ್ಲೆನ್ ರಾವ್ಲಾಂತ್. ಕಷ್ಟ್, ಖುರಿಸ್ ಕೊಣಾಕೀಯ್ ನಾಕಾ. ಆಜ್ಕಾಲ್ ಆಮ್ಚ್ಯಾ ಕುಟ್ಮಾಂನಿ ಭುರ್ಗಿಂ ಉಣಿಂ ಮ್ಹಣ್ಣೆ ಯುವಜಣಾಂಯೀ ಉಣಿಂ. ಅಶೆಂ ಆಸ್ತಾನಾ ಜಾಯ್ತಿಂ ವ್ಹಡಿಲಾಂ ಯುವಜಣಾಂಕ್ ಜವಾಬ್ದಾರಿ ದೀನಾಂತ್. ತಶೆಂ ಜಾಲ್ಯಾರ್ ಮುಕಾರ್ ತಾಂಕಾಂ ಕಷ್ಟ್-ನಷ್ಟ್ ಯೆತಾನಾ ತಿಂ ಏಕ್‌ಚ್ ವಾಟ್ ಸೊಧ್ತಾತ್ ಮಾಧಕ್ ದ್ರವ್ಯಾಂಕ್ ಬಲಿ ಜಾಂವ್ಚೆಂ ಆನಿ ಜಿಣಿ ವಿಬಾಡ್ಣಿ ವ ಜೀವ್ಪಾತ್. ಥೊಡ್ಯಾಂಕ್ ನಾಚ್ ಮಜಾ ಗಮ್ತಾತ್ ಆಸ್ಲ್ಯಾರ್ ಜಾಲೆಂ. ಯುವ ಪ್ರಾಯ್ ಯೆಂವ್ಚಿ ಏಕ್‌ಚ್ ಪಾವ್ಲಿಂ. ಪರ್ತಾನ್ ಆಮ್ಕಾಂ ಮೆಳಾನಾ. ದೆಕುನ್ ಮಾರಿಆಬ್‌ನರ್ ಸಾಂಗ್ತಾ, “ಯುವ ಪ್ರಾಯೆರ್ ಆಮಿ ಶಿಕ್ತಾಂವ್ ಆನಿ ಉತರ್ ಪ್ರಾಯೆರ್ ತೆಂ ಸಮ್ಜತಾಂವ್.” ಯುವ ಪ್ರಾಯ್ ದೆವಾಚೆಂ ವರ್ತೆಂ ದೆಣೆಂ ಹ್ಯಾ ಪ್ರಾಯೆರ್ ಭಲಾಯ್ಕಿ ಬರಿ ಆಸ್ತಾ, ದೆಕುನ್ ಆಮಿ ಸುಡ್ಪಡ್ತಿತ್. ಚಿಂತುಂಕ್ ಸಕತ್ ಆಸ್ತಾ, ಕಾಮ್ ಕರುಂಕ್ ಬಳ್ ಆಸ್ತಾ, ಬರೆಂ ಕರುಂಕ್ ಮನ್ ಆನಿ ಧೈರ್ ಆಸ್ತಾ. ತರ್ ಯುವ ಮಿತ್ರಾಂನೊ, ಬರೆಂಚ್ ಕರ್ಯಾಂ ಯುವ ಪ್ರಾಯ್ ಸಾರ್ಕಾನ್ ವಾಪಾರ್ಯಾಂ ತೆದ್ನಾಂ ಫಿರ್ಗಿಂ ಜಿವಾಳ್ ಜಾತೆಲಿ. ಪವಿತ್ರ ಸಭಾ ಘಟ್ ಜಾತೆಲಿ.

8. **ಯುವಜಣಾಂನೊ ಸಂಗಿಂ ಯೆವ್ಯಾಂ, ಮುಕೇಲ್ಪಣ್ ಹಾತಿಂ ಘೆವ್ಯಾಂ:** “ತರ್ನಾಟ್ಯಾ, ತುಜ್ಯಾ ತರ್ನಾಟ್ಯಾಂ ಸಂತೊಸಾನ್ ಜಿಯೆ, ತುಜೆ ತರ್ನೆ ಪ್ರಾಯೆರ್ ತುಜೆಂ ಕಾಳಿಜ್ ಉಲ್ಲಾಸುಂ, ತುಜ್ಯಾ ಕಾಳ್ಜಾಚ್ಯಾ ಅತ್ರೇಗಾಂ ಪರ್ಮಾಣೆಂ ಆನಿ ತುಜ್ಯಾ ದೊಳ್ಯಾಂಚೆ ಆಶೆ ಪರ್ಮಾಣೆಂ ಚಲ್, ಪೂಣ್ ಹ್ಯಾ ಸಗ್ಳ್ಯಾ ವಿಶಯಾಂನಿ ದೇವ್ ತುಕಾ ನಿತಿಕ್ ಉಬೊ ಕರ್ತೊ ಮ್ಹಣ್ ಉಗ್ಡಾಸ್ ದವರ್” (ಉಪದೇಶಕ್ 11: 9). ಹಾತಾಂತ್ ಸಿಗ್ರೇಟ್ ಧರ್ನ್ ಪಾಡ್ ಜಾಂವ್ಚ್ಯಾ ಬದ್ಲಾಕ್ ಪೆನ್ನ್ ಧರ್ನ್ ಸಮಾಜೆಂತ್ ಥೊಡಿಂ ಬದ್ಲಾವಣ್ ಹಾಡ್ಯಾಂ; ಹಾತಾಂತ್ ಆಮಾಲಾಚೊ ಗ್ಲಾಸ್ ಧರ್ಲ್ಯಾ ಬದ್ಲಾಕ್ ಮೈಕ್ ಧರ್ನ್ ಜಾಯ್ತಾಂಚಿ ಕಾಳ್ಜಾಂ ಜಿಕ್ಯಾಂ; ನಾಚ್ ಮಜಾ ಗಮ್ತಾತ್ ಮ್ಹಣ್ ನಾಸ್ ಜಾಂವ್ಚ್ಯಾ ಬದ್ಲಾಕ್ ಮುಕೆಲಿ ಜಾವ್ನ್ ಫಿರ್ಗಿಂತ್ ತಶೆಂ ಸಮಾಜ್ ಬಳಿಶ್ಚ್ ಕರ್ಯಾಂ; ಟಿ. ವಿ., ಇಂಟರ್‌ನೆಟಾಕ್ ಚಿಟ್ಕುನ್ ಆಸ್ಲ್ಯಾ ಬದ್ಲಾಕ್ ಆಧ್ಯಾತ್ಮೀಕ್, ರಾಜಕೀಯ್, ಸಾಮಾಜಿಕ್, ಸಾಂಸ್ಕೃತೀಕ್, ಸಾಹಿತ್ಯ್, ಕಲಾ ಕ್ಷೇತ್ರಾಂನಿ ನಾಂವ್ ಹಾಡ್ಯಾಂ.

“ಸಾಂಗಾತಾ ಯೆಂವ್ಚೆಂ ಆರಂಭ್, ಸಾಂಗಾತಾ ರಾಂವ್ಚೆಂ ಪ್ರಗತಿ, ಸಾಂಗಾತಾ ವಾವುರ್ಚೆಂ ಯಶಸ್ವಿ” ಮ್ಹಣ್ತಾ ನಾಂವಾಡ್ಲಿಕ್ ಕೈಗಾರೀಕೊದ್ಯಮಿ ಹೆನ್ರಿಫೊರ್ಡ್. ದೆಕುನ್ ಸಾಂಗಾತಾ ಯೆಯಾ, ಎಕ್ಲೆಟಿಕ್ ಆನಿ ಬಳಿಷ್ಪ್ ಜಾಯಾ, ಯುವ ಸಕತ್ ಉಗ್ಡಾಡಾಕ್ ಹಾಡಾ. ಜೆಜುಕ್ ಆದರ್ಶ್ ಜಾವ್ನ್ ಘೆಯಾ, ಬರೆ ಮುಕೆಲಿ ಜಾಯಾ. ಉಟಾ ಉಟಾ ಯುವಕಾಂನೊ, ನಿಸ್ವಾರ್ಥ್‌ಪಣಿ ಸೆವಾ ಕರಾ, ಜಾಗೆ ಜಾಯಾ ಶಾಂತಿಚೆಂ ರಾಜ್ ಆಸಾ ಕರಾ. ದೆಣಿಂ ತುಮ್ಮಿಂ ಜಿವಾಳ್ ಕರಾ, ಅಳ್ಸಾಯ್ ಸಾಂಡಾ ಉರ್ಬೆಸ್ತ್ ಜಾಯಾ, ತಟಸ್ತ್ ಜೀವನ್ ಆಕೇರ್ ಕರಾ, ಮುಕ್ಲೆ ಪಿಳ್ಗೆಕ್ ಆದರ್ಶ್ ಜಾಯಾ. ದೆಕುನ್ ಸರ್ವಾ’ಮಿ ಎಕ್ಲೆಟಾನ್ ವಾವುರ್ಯಾಂ, ಸುಡ್ಪಡ್ತಿತ್ ಜಾವ್ಯಾಂ ಮೊಳ್ವಾರ್ ಆಸ್ಲ್ಯಾ ತಾರಾಂ ಪರಿಂ ಪ್ರಕಾಸ್ಯಾಂ.

— ಮಾ ಬಾ| ನವೀನ್ ಪಿಂಟೊ
ಸಹಾಯಕ್ ವಿಗಾರ್

ಕಾಕುಳ್ಳಿಚಿಂ ವರಸ್ ಸಂಘೆಂ, ಘುಡೆಂ?

ಆಮ್ಚಿ ನದರ್ ಎಕಾ ವರಾಕ್ ಪಾಟಿಂ ವ್ಹರಾಂ. ಆದ್ಲ್ಯಾ ವರಾ, ದಶೆಂಬರ್ 8 ತಾರಿಕೆರ್, ಕೊಸೆಸಾಂವ್ ಸಾಯ್ಬೀಚ್ಯಾ ಘೆಸ್ತಾ ದಿಸಾ, ಪಾಪಾ ಫ್ರಾನ್ಸಿಸಾನ್ ವಾತಿಕಾನ್ ಬಾಸಿಲಿಕಾಚಿಂ ಪವಿತ್ರ್ ದ್ವಾರ್ ಉಗ್ತೆಂ ಕರುನ್ ಕಾಕುಳ್ಳಿಚ್ಯಾ ವರಾಚಿ ಸುರ್ವಾತ್ ಕೆಲ್ಲಿ.

“ನಿತಿಚಿಂ ದಾರಾಂ ಉಗ್ತಿಂ ಕರಾ” ಮ್ಹಣಾಲೊ ಪಾಪಾ ವಿಶಿಷ್ಟ್ ಕಾಕುಳ್ಳಿಚ್ಯಾ ಜುಬ್ಲೆವಾಚಿಂ ಉದ್ಘಾಟನೆ ಕರುನ್. ಪುರಾತನ್ ವಿಧಿ ಆನಿ ಸಂಕೇತಾಂ ಸವೆಂ ಭೊವ್ ಅಭೂತ್‌ಪೂರ್ವ್ ರಿತಿನ್, ಪಾಪಾ ಫ್ರಾನ್ಸಿಸ್ ಆನಿ ನಿವೃತ್ತ್ ಪಾಪಾ ಬೆನೆದಿಕ್ ಸೊಳಾವ್ಯಾನ್ ಎಕಾಮೆಕಾ ವೆಂಗುನ್ ಧರ್ತಚ್ ಬಾಸಿಲಿಕಾ ಭಿತರ್ ಪ್ರವೇಶ್ ಘೆತ್‌ಲೊ.

ತ್ಯಾ ದೀಸ್ ಸಕಾಳಿಂ ಸುರ್ದೆರ್, ಪಾಪಾ ಫ್ರಾನ್ಸಿಸಾನ್, ಮರಿಯೆಚ್ಯಾ ಖಿತಾವಿಣ್ ಗರ್ಭಿ ಸಂಭವಾಚ್ಯಾ ದಬಾಜಿಕ್ ಪರ್ಚೆಂ ಎವ್ಕರಿಸ್ತಿಕ್ ಬಲಿದಾನ್ ಸಾಂ. ಪೆದ್ರು ವತಾರಾಂತ್ ಭೆಟಯ್ಲೆಂ. 50,000 ವಯ್ ಭಾವಾರ್ಥ್ಯಾಂನಿ ಎವ್ಕರಿಸ್ತಿಕ್ ಬಲಿದಾನಾಂತ್ ವಾಂಟೊ ಘೆತ್‌ಲೊ. ಆಪ್ಲ್ಯಾ ಪ್ರಸಂಗಾಂತ್, ಭರ್ವಸೊ ಧರುನ್ ಪಾಪಾ ಫ್ರಾನ್ಸಿಸ್ ಮ್ಹಣಾಲೊ: “ಆಜ್ ಆಮಿ ಹ್ಯಾ ಪವಿತ್ರ್ ದ್ವಾರಾಂತ್ಲ್ಯಾನ್ ಭಿತರ್ ಸರುನ್, ಬರ್ಯಾ ಸಾಮಾರಿಯಾಗಾರಾ ಪರಿಂ ದಯಾಳ್ ಜಾಂವ್ಕ್ ನಿರ್ಧಾರ್ ಘೆತಾಂವ್”. 50 ವರಾಂ ಆದಿಂ ದುಸ್ರಿ ವಾತಿಕಾನ್ ಮಹಾ ವಿಶ್ವಸಭಾ ಸಂಘೆ ವೆಳಿಂ ಪಾಪಾ ಪಾವ್ಲ್ ಸವ್ಯಾನ್ ಸಾಂಗ್ಲಿಂ ತಿಂ ಉತ್ರಾಂ ಪಾಪಾನ್ ಉಗ್ಡಾಸಾಕ್ ಹಾಡ್ನ್, ಹ್ಯಾ ಭಾಗೆವಂತ್ ವರಾಕ್ ಮಹಾ ವಿಶ್ವಸಭೆಚೊ ಲಾಗಿಲೊ ಭಾಂದ್ ಆಸಾ ಮ್ಹಳ್ಳೊ ಉಲ್ಲೇಕ್ ಕೆಲ್ಲೊ.

ದನ್ವರಾಂ ಆಪ್ಲ್ಯಾ ಆಪೊಸ್ತಲಿಕ್ ರಾವ್ಣೆರಾಚ್ಯಾ ಜನೆಲಾ ಥಾವ್ನ್ ಆಮೊರೆ ವೆಳಿಂ ಪಾಪಾ ಫ್ರಾನ್ಸಿಸ್ ಮ್ಹಣಾಲೊ: “ದೆವಾಚ್ಯಾ ಕಾಕುಳ್ಳಿವಿಣೆಂ ಎಕ್ಲ್ಯಾಕ್ ದೆವಾಕ್ ಸಮ್ಜುಂಕ್ ಅಸಾಧ್ಯ್. ತಶೆಂಚ್ ದಯಾಳಾಯ್ ನಾತ್‌ಲ್ಲ್ಯಾ ವ್ಯಕ್ತಿಕ್ ಖಿರೊ ಕ್ರಿಸ್ತಾಂವ್ ಮ್ಹಣ್ ಸಮ್ಜುಂಕ್ ಅಸಾಧ್ಯ್”. ಆತಾಂ ಕಾಕುಳ್ಳಿಚಿಂ ವರಸ್ ಸಂಘೆಂ, ಘುಡೆಂ ಕಿತೆಂ ಮ್ಹಣ್ ನಿಯಾಳ್ಚ್ಯಾ ಆದಿಂ ದೆವಾಚ್ಯಾ ಕಾಕುಳ್ಳಿ ವಿಶಿಂ ಥೊಡೊ ಆಟೊವ್ ಕರಾಂ.

ಕಾಕುಳ್ಳಿಚೊ ಮೂಳ್ ಸಬ್ದ್ “ಮಿಸೆರಿಕೊರ್ದಿಯಾ”. ಮ್ಹಣ್ಣೆ ‘ದೋಖ್’ ಆನಿ ‘ಕಾಳಿಜ್’ ಮ್ಹಳ್ಳ್ಯಾ ದೋನ್ ಅರ್ಥಾಂಚ್ಯಾ ಉತ್ರಾಂಚೊ ಸಂಗಮ್ ಜಾವ್ನಾಸಾ. ‘ಕಾಳಿಜ್’ ಸೂಚಿತ್ ಕರ್ತಾ, ಮೋಗ್ ಕರ್ಚಿ ಕ್ಷಮತಾ; ಆನಿ ‘ಕಾಕುಳ್ಳಿ’ ಮ್ಹಳ್ಳಾರ್ ಮನ್ಶಾಂಚಿಂ ದೋಖ್ ಆರಾವ್ನ್ ಧರೊ ಮೋಗ್

ದೆವಾಚಿ ಕಾಕುಳ್ಳಿ ಅಗಣಿತ್. ತಾಕಾ ಗಡ್ ನಾ, ಮೀತ್ ನಾ, ಅಂತ್ಯ್ ನಾ. ಪವಿತ್ರ್ ಬೈಬಲ್ ಸಾಂಗ್ತಾ: “ಸರ್ವೆಸ್ಪರಾಚೊ ವಿಶ್ವಾಸಿ ಮೋಗ್ ಕೆದಿಂಚ್ ಸೊಂಪನಾ, ತಾಚಿ ಕಾಕುಳ್ಳಿಕ್ ಕೆದಿಂಚ್ ಅಂತ್ ನಾ” (ಎಳಾ. 3:22). ಸಿರಾಕಾಚ್ಯಾ ಪುಸ್ತಕಾಂತ್ ವಾಚ್ಪಾಂವ್: “ತಾಚ್ಯಾ ವರ್ತ್ಯಾ ಕೃತ್ಯಾಂಚೊ ರಾವ್ ಘೆಂವ್ಕ್ ಕೊಣಾಚ್ಯಾನ್ ಜಾತಾ? ತಾಚಿ ವರ್ತಿ ಸಮರ್ಥಿ ಮಾಪುಂಕ್ ಕೊಣಾಚ್ಯಾನ್ ಜಾತಾ? ತಾಚಿ ದಯಾಳಾಯೆಚಿಂ ವರ್ಣನ್ ಕರುಂಕ್ ಕೊಣ್ ಸಕ್ತಾ?” (ಸಿರಾ.

18:4,5). ಇಸಾಯಿಯಾ ಪ್ರವಾದಿ ಮುಖಾಂತ್ ದೇವ್ ಸಾಂಗ್ತಾ: “ಏಕ್ ಸ್ತ್ರೀ ಆಪ್ಲ್ಯಾ ದುದಾಚ್ಯಾ ಬಾಳಾಕ್ ವಿಸ್ತರ್‌ಗಾಯ್? ಆಪ್ಲ್ಯಾ ಕುಸ್ವಾಚ್ಯಾ ಭುರ್ಗ್ಯಾಚಿ ತಿ ದಯಾ ಕರ್ಚಿನಾಗಾಯ್? ಪೂಣ್ ತಿ ಪರ್ಯಾಂತ್ ವಿಸ್ತರ್ ಜಾಲ್ಯಾರಯಿ ಹಾಂವ್ ತುಕಾ ವಿಸಚೊಂ ನಾಂ. ಪಳೆ, ಹಾಂವೆಂ ತುಜೆಂ ನಾಂವ್ ಮ್ಹಜ್ಯಾ ಹಾತಾಂಚ್ಯಾ ತಳ್ವಾಂಚೆರ್ ಬರಯ್ಲಾಂ. ತುಜ್ಯೊ ವಣ್ಣಿ ಸದಾಂಚ್ ಮ್ಹಜ್ಯಾ ದೊಳ್ಯಾಂ ಮುಕಾರ್ ಆಸಾತ್” (ಇಸಾ. 49:15-16). ಕೀರ್ತನ್‌ಗಾರ್ ಗಾಯ್ತಾ: “ತುಂ ಸೊಮಿಯಾ ದಯಾಳ್ ಆನಿ ಕಾಕುಳ್ಳಿಚೊ ದೇವ್, ತುಂ ಸೊಸ್ಲಿಕ್, ಮೊಗಾನ್ ಆನಿ ವಿಶ್ವಾಸಿಪಣಾನ್ ಭರ್ಲೊ” (ಕೀ. 86:15). ಜಾಣ್ವಾಯೆಚೊ ಗ್ರಂಥ್ ಆಮ್ಕಾಂ ಸಾಂಗ್ತಾ: “ಆಮ್ಚ್ಯಾ ದೆವಾ, ತುಂ ಬರೊ ಆನಿ ಸತೆವಂತ್, ತುಂ ಸೊಸ್ಲಿಕ್, ಆನಿ ತುಂ ಸಗ್ಳೆ ಸೃಷ್ಟಿಚೆರ್ ಕಾಕುಳ್ಳಿನ್ ರಾಜ್ವಟ್ ಚಲಯ್ತಾಯ್” (ಜಾಣ್ವಾ 15:1). ಸಿರಾಕಾಚ್ಯಾ ಗ್ರಂಥಾಂತ್ ಬರೊ ವಿವರ್ ಆಸಾ. “ದೆವ್ ಮನ್ಶಾಂಕ್ ಸೊಸ್ಲಿಕಾಯ್ ದಾಕಯ್ತಾ ಆನಿ ತಾಂಚೆರ್ ಆಪ್ಲೆ ಕಾಕುಳ್ಳಿಚೊ ಶಿಂವರ್ ಫಾಲ್ತಾ. ತಾಂಚೊ ಅಂತ್ ಕಿತ್ಲೊ ದಳ್ದಿರೊ ಮ್ಹಣ್ ತೊ ಪಳೆತಾ ಆನಿ ಒಳ್ಳತಾ, ಆನಿ ಹ್ಯಾ ಪಾಸತ್ ತೊ ತಾಂಕಾಂ ಚಡ್ ಆನಿ ಚಡ್ ಭೊಗ್ತಾ. ಮನಿಸ್ ಆಪ್ಲ್ಯಾ ಪೆಲ್ಯಾಕ್ ದಯಾ ದಾಕಯ್ತಾ, ಪೂಣ್ ಸರ್ವೆಸ್ಪರಾಚಿ ದಯಾ ಸಕ್ಡಾಂಕ್ ಲಾಭ್ತಾ” (ಸಿರಾ. 18:11-13).

ದೆವಾಚಿಂ ಉತರ್ ಸಾಂಗ್ತಾ: “ಆಮ್ಕಾಂ ಜಿವಿತ್ ಲಾಭ್ಚೆ ಖಾತಿರ್ ಆಪ್ಲ್ಯಾ ಎಕ್ಲ್ಯಾಚ್ ಪುತಾಕ್ ಸಂಸಾರಿಂ ಧಾಡ್ನ್ ದೆವಾನ್ ಆಪ್ಲೊ ಮೋಗ್ ಆಮ್ಚೆ ಥಂಯ್ ಉಗ್ಡಾಪೊ ಕೆಲೊ. ಮೋಗ್ ಹಾಂತುಂ ಆಟಾಪುನ್ ಆಸಾ: ಆಮಿ ದೆವಾಚೊ ಮೋಗ್ ಕೆಲ್ಲ್ಯಾಂತ್ ನ್ಹಯ್, ಬಗರ್ ದೆವಾನ್ ಆಮ್ಚೊ ಮೋಗ್ ಕೆಲ್ಲ್ಯಾಂತ್ ಆನಿ ಆಮ್ಚ್ಯಾ ಪಾತ್ಕಾಂಚಿಂ ಫಾರಿಕ್ಣ್ ದಿಂವ್ಚೆ ಖಾತಿರ್ ಆಪ್ಲ್ಯಾಚ್ ಪುತಾಕ್ ಪಾಠಯ್ಲಲ್ಯಾಂತ್”. (1 ಜು. 4:9-10). ಅಶೆಂ ಆತಾಂ ದೆವಾಚೊ ಮೋಗ್ ಆನಿ ಕಾಕುಳ್ಳಿ ತಾಚಿಂ ದಿಸ್ತೆಂ ಮುಖಾಮಳ್ ಜಾವ್ನಾಸ್ಚ್ಯಾ ತಾಚ್ಯಾ ಪುತಾ ಜೆಜು ಕ್ರಿಸ್ತಾ ಮುಖಾಂತ್ ಆಮ್ಕಾಂ ಉಗ್ಡಾಪೆಂ ಜಾಲಾಂ. ಸಾಂ. ಪಾವ್ಲಾನ್ ಎಫೆಜ್‌ಗಾರಾಂಕ್ ಬರಯ್ಲಲ್ಯಾ ಪುಸ್ತಕಾಂತ್ ವಾಚ್ಪಾಂವ್: “ಅಪಾರ್ ಕಾಕುಳ್ಳಿನ್ ಭರ್ಲಲ್ಯಾ ದೆವಾನ್, ಆಮ್ಚೊ ತಾಣೆಂ ಕೆಲ್ಲ್ಯಾ ಅಧಿಕ್ ಮೊಗಾ ಪಾಸತ್, ಪಾತ್ಕಾಂ ವರ್ವಿಂ ಮೆಲ್ಲ್ಯಾ ಆಮ್ಕಾಂ ಕ್ರಿಸ್ತಾ ಸವೆಂ ಪುನರ್‌ಜಿವಂತ್ ಕೆಲಿಂ. ದೆವಾಚೆ ದಯೆನ್ ತುಮ್ಕಾಂ ಸೊಡ್ಣಣ್ ಲಾಭ್ಲಿ. ಕ್ರಿಸ್ತಾ ಜೆಜು ಥಂಯ್ ಎಕ್ವಟಾನ್ ಜಿಯೆತಲ್ಯಾಂಕ್ ಆಮ್ಕಾಂ ತಾಣೆಂ ಜಿವಂತ್ ಉಠಯ್ಲಿಂ ಆನಿ ತಾಚಿ ಸವೆಂ ಶಿಯಾಸಣಾರ್ ಬಸ್ಚೊ ಆವ್ಯಾಸ್ ಕರ್ನ್ ದಿಲೊ. ಕ್ರಿಸ್ತಾ ಜೆಜು ಮಾರಿಫಾತ್ ಆಮ್ಕಾಂ ದಾಖಯ್ಲೆಲೆ ಕಾಕುಳ್ಳಿವರ್ವಿಂ ಆಪ್ಲೆಂ ಕುರ್ಪೆಚಿಂ ದಾಯ್ಜ್ ಕೆದೆಂ ವರ್ತೆಂ ಮ್ಹಣ್ ಘಡ್ಲ್ಯಾ ಸರ್ವ್ ಯುಗಾಂನಿ ಕಳಿತ್ ಕರ್ಚೊ ತಾಣೆಂ ಕೆಲ್ಲ್ಯಾ ಹ್ಯಾ ಯೋಜನಾಚೊ ಶೆವಟ್” (ಎಫೆ. 2:4-7).

“ಬರೊ ಗೊವ್ಣಿ ಜೆಜು ಕೆದ್ನಾಂಯ್ ಆಪ್ಲ್ಯಾ ಚುಕೊನ್ ಗೆಲ್ಲ್ಯಾ





ಶೆಳೆಯೆಕ್ ಸೊಧುನ್ ಭೊಂವ್ತಾ ತೊ, ಬಾಪಾ ಸಂಗಿಂ ಆಮಿ ಎಕ್ಲೆಚ್ಯಾಕ್ ಪರತ್ ಸಾಂಕೊ ಬಾಂದ್ತಾ” ಮ್ಹಣುನ್ ಪಾಪಾ ಸಾಂಗ್ತಾ. ಮುಕಾರುನ್ ತೊ ಮ್ಹಣ್ತಾ: “ಹ್ಯಾ ಖಾತಿರ್ ಕುಮ್ತಾರಾಚೊ ಸಾಕ್ರಾಮೆಂತ್ ಅತೀ ಗರ್ಜೆಚೊ. ಅಡ್ಕಳಿಂ ವರ್ವಿಂ ಎಕ್ಲಾನ್ ಸಯ್ ದೆವಾ ಥಾವ್ನ್ ಪಯ್ ಆಸುಂಕ್ ನಜೊ”. ದೆವಾಚಿ ಕಾಕುಳ್ ಆನಿ ನಿತಿಕ್ ಆಸ್ಚೊ ಪರಸ್ಪರ್ ಸಂಬಂಧ್ ಆನಿ ತೆಂ ಮನ್ಶಾಕ್ ಕಶೆಂ ಲಗಾವ್ ಕರ್ತಾ ಮ್ಹಳ್ಳೊ ವಿಚಾರ್ ಮನ್ಶಾಚ್ಯಾ ಬುದ್ಧಂತಾಯೆಕ್ ಗ್ರಹಣ್ ಕರುಂಕ್ ಕಷ್ಟ್. ಸಾಂ. ಪಾವ್ಲ್ ಅಶೆಂ ಸಾಂಗ್ತಾ: “ದೆವ್ ಕಾಕುಳ್ ದಾಕಯ್ತಾ ಮ್ಹಣ್ ಪಾತ್ಯೆವ್ನ್ ಆಮಿ ಪಾತ್ಕಾಂ ವಯ್ ಪಾತ್ಕಾಂ ಕರುಂಕ್ ನಜೊ. ತುಮಿ ದೆವಾಚಿ ಕುರ್ಪೆಖಾಲ್ ಜಿಯೆತಲ್ಯಾತ್ ದೆಕುನ್ ಪಾತಕ್ ತುಮ್ಚೆ ವಯ್ ಕಸಲೊಚ್ ಅಧಿಕಾರ್ ಚಲೊಂವ್ಕ್ ಸಕ್ಚೆಂ ನಾ... ಆಮಿ ದೆವಾಚಿ ಕುರ್ಪೆಖಾಲ್ ಆಸಾಂವ್ ದೆಕುನ್, ಆಮಿ ಪಾತಕ್ ಆಧಾರ್ತೆ ಮ್ಹಣ್ ಜಾಲೆಂಗಾಯ್? ನಾ, ಭಿಲ್ಕುಲ್ ನಾ” (ರೊಮಾ. 6:14-15). ಜೆಜುಚ್ಯಾ ಖುರ್ನಾ ಮರ್ಣಾಚ್ಯಾ ಫಳಾ ವರ್ವಿಂ ಮನ್ಶಾಕುಳಾಚಿಂ ಪಾತ್ಕಾಂ ದೇವ್ ಭೊಗ್ತಾ ಮ್ಹಣ್ ಲೆಕುನ್ ಮನ್ಶಾನ್ ಪರತ್ ಪರತ್ ಪಾತಕ್ ಕರುಂಕ್ ಏಕ್ ಪ್ರೇರಣ್ ಜಾವ್ನ್ ಕಾಣ್ಚೆಂವ್ಕ್ ನಜೊ. ಪಾತಕ್ ಕೆಲ್ಯಾರ್ ಪಶ್ಚತ್ತಾಪ್ ಪಾವುನ್, ಪ್ರಾಚಿತಾಚ್ಯಾ ಸಾಕ್ರಾಮೆಂತಾ ಮುಖಾಂತ್ ತಾಕಾ ಪರಿಹಾರ್ ಕರುನ್, ಪರತ್ ಪಾತಕ್ ಕರಿನಾಸ್ತಾಂ ರಾವುಂಕ್ ನಿಶ್ಚಯ್ ಕರುನ್ ದೆವಾಚ್ಯಾ ಕಾಕುಳ್ ತೆಂ ಸಮರ್ಪುಂಕ್ ಜಾಯ್.

ಆಮಿ ಕಿತ್ಲೆಯ್ ಬರೆ ಆಸುಂ, ದೆವಾಚಿ ಕಾಕುಳ್ ಆಮಿ ಆಪ್ಣಾಂವ್ಕ್ ಆಮಿ ಫಾವೊ ನ್ಹಯ್. ಪೂಣ್ ದೆವಾನ್, ತಾಚ್ಯಾ ಅಪರಿಮಿತ್ ಮೊಗಾನ್ ಆಮ್ಕಾಂ ತಾಣೆಂ ದಿಲ್ಲೆಂ ಉಚಿತ್ ದೆಣೆಂ ತೆಂ. “ದೆವಾ ಆಮ್ಚ್ಯಾ ಸೊಡ್ವಣ್ಣಾರಾಚೆಂ ಬರೆಂ ಮನ್ ಆನಿ ದಯಾಳಾಯ್ ಸಂಸಾರಾಂತ್ ಪ್ರತ್ಯಕ್ ಜಾಲ್ಚಿ ತಾಣೆಂ ಆಮ್ಕಾಂ ಸುಟ್ಕಾ ದಿಲಿ; ಆಮಿಚ್ ಕೆಲ್ಲ್ಯಾ ಬರ್ಯಾ ಕರ್ಣ್ಯಾ ವರ್ವಿಂ ನ್ಹಯ್, ಬಗಾರ್ ಆಪ್ಲೆ ಕಾಕುಳ್ ಆಮ್ಚಿ ಸೊಡ್ವಣ್ ಕೆಲಿ” (ತೀತ್ 3:4). ಸಾಂ. ಪಾವ್ಲ್ ಎಫೆಜೆಗಾರಾಂಕ್ ಬರೊವ್ನ್ ಸಾಂಗ್ತಾ: “ತಾಚೆರ್ ವಿಶ್ವಾಸ್ ದವರ್ಲೆವರ್ವಿಂ ತುಮ್ಕಾಂ ಸೊಡ್ವಣ್ ಲಾಭ್ಲ್ಯಾ ಜಾಲ್ಯಾರ್, ತಾಚೆ ದಯೇನ್ ಜಾಲ್ಲೆಂ ಕಾಮ್ ತೆಂ; ತೆಂ ದೆವಾನ್ ತುಮ್ಕಾಂ ದಿಲ್ಲೆಂ ಫುಕಟ್ ದೆಣೆಂ ಜಾಲ್ಯಾನ್, ತುಮ್ಚೆ ವಾಂಟ್ಲೆಚೊ ಫಳ್ ಮ್ಹಣ್ ತುಮಿ ಕೊಣೆಂಯ್ ಬಡಾಯ್ ಉಲೊಂವ್ಕ್ ನಜೊ” (ಎಫೆ. 2:8,9). ತೊಚ್ ಬರಯ್ಲಾರ್ ರೊಮಾಗಾರಾಂಕ್ ಬರಯ್ಲಲ್ಯಾ ಪತ್ರಾಂತ್ ದೆವಾನ್ ಮೊಯ್ಚೆ ಲಾಗಿಂ ಸಾಂಗ್ಲೆಂ ತೊ ಉಲ್ಲೆಕ್ ಕರ್ತಾ. “ಮ್ಹಾಕಾ ಜಾಯ್ ತಾಚಿ ಹಾಂವ್ ಕಾಕುಳ್ ಕರ್ತೊಂ ಆನಿ ಮ್ಹಾಕಾ ಜಾಯ್ ತಾಕಾ ಹಾಂವ್ ಕಣ್ಣಳಾಯ್ ದಾಖಿಯ್ತೊಂ. ತಶೆಂ ಆಸ್ತಾಂ, ತೆಂ ಮನ್ಶಾಚೆ ಖುಶೆಚೆರ್ ವಾ ತಾಚ್ಯಾ ಪ್ರಯತ್ನಾಚೆರ್ ಹೊಂದುನ್ ನಾ; ತೆಂ ಹೊಂದುನ್ ಆಸಾ ದೆವಾಚಿ ಕಾಕುಳ್ಚೆರ್” (ರೊಮಾ. 9:15,16).

ದೆವಾಚಿ ಕಾಕುಳ್ ಆಪ್ಣಾಂವ್ಕ್ ಆಮಿ ನಾಫಾವೊ ತರೀ, ತಾಚ್ಯಾ ಅಪರಿಮಿತ್ ಮೊಗಾನ್ ಆಮ್ಚೆರ್ ತೊ ಕಾಕುಳ್ದಾರ್ ಜಾತಾನಾ, ತಿ ಸ್ವೀಕಾರ್ ಕರ್ಚೆಂ ಮನ್ ಆಮ್ಕಾಂ ಆಸುಂಕ್ ಜಾಯ್. ನಾ ತರ್, “ಜಶೆಂ ಏಕ್ ಕೊಂಬಿ ಆಪ್ಲ್ಯಾ ಪಿಲಾಂಕ್ ಪಾಕಾಟ್ಯಾಂ ಪಂದಾ ಎಕ್ವಾಯ್ತಾ, ತಶೆಂ ತುಜ್ಯಾ ಭುರ್ಗ್ಯಾಂ ಬಾಳಾಂಕ್ ಎಕ್ವಾಂವ್ಕ್ ಕಿತ್ಲೆ ಪಾವ್ಪಿಂ ಹಾಂವ್ ಆಶೆಲೊಂ, ಪೂಣ್ ತುವೆಂ ಮ್ಹಾಕಾ ಸೊಡ್ಚೆಂನಾಯ್.” (ಮಾತೆ. 23:37) ಮ್ಹಣುನ್ ಜೆರುಸಲೆಮ್ ಶಹರಾ ಪರಿಂ ಆಮ್ಚೆರ್ಯೀ ತೊ ದುಃಖೇಸ್ತ್ ಜಾಂವ್ಚೊನಾ? ಹಾಚಿಖಾತಿರ್ ಆಮ್ಚೆ

ಥಂಯ್ ದೇವ್ ಭಿರಾಂತ್ ಆಸಾಜಾಯ್. ಸಿರಾಕಾಚ್ಯಾ ಪುಸ್ತಕಾಂತ್ ವಾಚ್ತಾಂವ್: “ಸರ್ವೆಸ್ಪರಾಚಿ ಭಿರಾಂತ್ ಕಾಕುಳ್ಚೊ ಆರಂಭ್” (ಸಿರಾ. 19:18). ಮ್ಹಣ್ಲೆ, ಜೆಜುನ್ ಸಾಂಗ್ಲಲ್ಯಾ ಪರ್ಮಾಣೆಂ ಆಮಿ ಕರುಂಕ್ ಜಾಯ್. ತೊ ಸಾಂಗ್ತಾ: “ಜಸೊ ತುಮ್ಚೊ ಬಾಪ್ ದಯಾಳ್, ತಶಿಂ ತುಮಿಂಯ್ ದಯಾಳ್ ಜಾಯ್” (ಲೂಕ್ 6:36). ಏಕಾ ಒಪಾರಿಚ್ಯಾ ಆಧಾರಾರ್ಚ್ ಸೊಮಿಯಾನ್ ಹೆಂ ಸಾಂಗ್ಲಾಂ. ಎಕ್ಲಾನ್ ಕೆಲ್ಲೆಂ ರೀಣ್, ತಾಕಾ ಪಾಟಿಂ ಫಾರಿಕ್ ಕರುಂಕ್ ಜಾಯ್ತಾಲ್ಲ್ಯಾನ್ ತಾಚೆಂ ಸಗ್ಳೆಂ ರೀಣ್ ಧನಿಯಾನ್ ಮಾಫಿ ಕೆಲೆಂ. ತೆದೆಂ ವ್ಹಡ್ ರೀಣ್ ಮಾಫಿ ಆಪ್ಣಾಯ್ಲ್ಯಾ ತಾಣೆಂ, ಆಪ್ಣಾಕ್ ಉಣೆಂ ದೆವೆಂ ಬಾಕಿ ಆಸ್ಲಲ್ಯಾಕ್ ಮಾಫಿ ಕರುಂಕ್ ನಾ ಮಾತ್ ನ್ಹಯ್, ತೊ ತಾಚೆ ಸಂಗಿಂ ಭೊವ್ ಕೀಳ್ ರಿತಿರ್ ವರ್ತನ್ ಕರಿಲಾಗ್ಲೊ. ಹೆಂ ದೆಖ್ಲೊ ಧನಿ ತ್ಯಾ ನಿಷ್ಕುರ್ ಸೆವಕಾಕ್ ಧರ್ನ್ ಬಂಧೆಂತ್ ಫಾಲ್ತಾ ಆನಿ ಆಪ್ಲೆಂ ಸಗ್ಳೆಂ ದೆವೆಂ ಫಾರಿಕ್ ಕರಿಸರ್ ತಾಕಾ ಬಂಧೆಂತ್ಚ್ ದವರ್ತಾ. ಒಪಾರಿಚ್ಯಾ ಆಖೆಕ್ ಜೆಜು ಒಪಾರಿಚೊ ಸಂದೇಶ್ ದಿತಾ: “ಜರ್ ತುಮಿಂಯ್ ಹರೆಕ್ಲೊ ತುಮ್ಚ್ಯಾ ಭಾವಾಕ್ ಕಾಳ್ಜಾಂತ್ ಥಾವ್ನ್ ಭೊಗ್ತಿನಾಂತ್ ಜಾಲ್ಯಾರ್ ಮ್ಹಜೊ ಸರ್ಗಿಂಚೊ ಬಾಪ್ ತುಮ್ಕಾಂಯ್ ತಶೆಂಚ್ ಕರ್ತೊ” (ಮಾತೆ. 18:35). ಜೆಜುಚ್ಯಾ ಖುರ್ನಾ ಮರ್ಣಾ ಮುಖಾಂತ್ ಮೆಳ್ಚ್ಯಾ ಪಾತ್ಕಾಂಚ್ಯಾ ಭೊಗ್ಣಾಂತ್ ವಿಶ್ವಾಸ್ ದವರ್ತಲಿಂ ಕ್ರಿಸ್ತಾಂವಾಂ, ವ್ಹಡ್ ವ್ಹಡ್ ರಿಣಾಚಿ ಮಾಫಿ ಆಪ್ಣಾಯ್ತಾತ್. ಯೆದೆಂ ವ್ಹಡ್ ಭೊಗ್ಣೆಂ ಆಪ್ಣಾಯ್ಲಿಂ ತಿಂ, ತಾಕಾ ಉಪ್ಕಾರಿ ಮನ್ ದಾಕೊಂವ್ಕ್ ತರೀ, ಭೊಗ್ಚೆ ಆಸ್ಲಲ್ಯಾಂಕ್ ತಾಂಣೆಂ ಭೊಗ್ಣೆಂ ದೀಂವ್ಚೆ ಜಾಯ್. ದೇವ್ ಬಾಪ್ ಆನಿ ಜೆಜು ಕ್ರಿಸ್ತಾಚ್ಯಾ ಭೊಗ್ಣಾಚ್ಯಾ ದಿಶೆನ್ಚ್ ಕ್ರಿಸ್ತೀ ವ್ಯಕ್ತಿನ್ ಆಪ್ಲೆಂ ದಿಂವ್ಚ್ಯಾ ಭೊಗ್ಣಾಕ್ ದೇಕ್ ಜಾವ್ನ್ ಘೆಜೆ. “ಏಕಾಮೆಕಾ ಸೊಸುನ್ ವ್ಹರಾ, ಆನಿ ಏಕಾಮೆಕಾಕ್ ದುಸುಂಕ್ ಕಾರಣ್ ಆಸಾ ತರ್ಯೀ ಏಕಾಮೆಕಾಕ್ ಭೊಗ್ತಿಯಾ; ತುಮಿ ದಿತಾತ್ ತೆಂ ಭೊಗ್ಣೆಂ ಸೊಮಿಯಾನ್ ತುಮ್ಕಾಂ ದಿಲಾಂ ತ್ಯಾ ಭೊಗ್ಣಾಪರಿಂ ಜಾಂವ್” (ಕೊಲೊ. 3:13).

ಏಕ್ ಸತ್ ಆಮಿ ಮನಾಂತ್ ಧರಿಜೆ. ಆಮ್ಚ್ಯಾ ವೈರಿಂಕ್, ಆಮ್ಕಾಂ ಉಪಾದ್ರ್ ಕೆಲ್ಲ್ಯಾಂಕ್ ಭೊಗ್ಣಾಚ್ಯಾ ದಿಶೆನ್ ಜೆಜು ಕ್ರಿಸ್ತ್ ಆನಿ ಕ್ರಿಸ್ತೀ ಧರ್ಮ್ ಚಡ್ ಪ್ರಾಮುಖ್ಯತಾ ದಿತಾ. ಖುರ್ನಾಚೆರ್ ಉಮ್ಕಾಳುನ್ ಆಸುನ್ ಜೆಜುನ್ ಕೆಲ್ಲೆಂ ಮಾಗ್ಣೆಂ ಸಕ್ಡಾಂಕಾಯಿ ಏಕ್ ದೇಕ್ ಜಾಂವ್ಕ್ ಜಾಯ್. ಆಪ್ಲೆಂ ಕಾಂಯ್ಚ್ ಚೂಕ್ ಕರಿನಾಸ್ಲಾ ತವಳ್ಯೀ ಆಪ್ಣಾಕ್ ಕಷ್ಟುನ್, ವಳ್ಳಳಾವ್ನ್ ಖುರ್ನಾರ್ ಜೊಡ್ಲ್ಯಾ ಸರ್ವಾಂಕ್ ಭೊಗ್ಣಾಂಚೆಂ ಮ್ಹಳ್ಳಾರ್! ಮಾತ್ ನ್ಹಯ್, ತಾಂಚಿಚ್ ಪಕ್ಷ ತೊ ಘೆತಾ. “ಬಾಪಾ, ತೆ ಕಿಶೆಂ ಕರ್ತಾತ್ ತೆಂ ತೆಚ್ ನೆಣಾಂತ್. ಬಾಪಾ, ತಾಂಕಾಂ ಭೊಗ್ತಿ” (ಲೂ. 23:34). ಜೆಜುಚ್ಯಾ ಒಪಾರಿಂತ್, ಎಕೆಕ್ಲಾಕ್ ಲಾಭ್ಲೆಂ ವ್ಹಡ್ ಭೊಗ್ಣೆಂ, ಹೆರಾಂಕ್ ಭೊಗ್ಚೆ ಮ್ಹಣ್ ಸಾಂಗುಂಕ್ ಕಾರಣ್ ಜಾವ್ನಾಸಾ. ಪೂಣ್ ಜೆಜುಕ್ ಕೊಣಾ ಥಾವ್ನ್ಯೀ ಇಲ್ಲಿಶಿ ಪುಣ್ಯೀ ಬಿರ್ಮತ್ ಲಾಭುಂಕ್ ನಾಸ್ಲಾರ್ಯೀ ತಾಣೆಂ ಭೊಗ್ಲೆಂ. ಕಾಂಯ್ಚ್ ಭೌತಿಕ ಲಾಭ್ ಸ್ವೀಕಾರ್ ಕರಿನಾಸ್ತಾನಾಂಚ್ ಭೊಗ್ಚೆ ಮ್ಹಣ್ ಹ್ಯಾ ಮುಖಾಂತ್ ಜೆಜು ಆಮ್ಕಾಂ ಶಿಕಯ್ತಾ.

ಜೆಜುನ್ ಆಪ್ಲಿ ಶಿಕೊವ್ಣ್ ಖುರ್ನಾಚ್ಯಾ ಭೊಗ್ಣಾ ಮುಖಾಂತ್ ಸಾರ್ಥಕ್ ಕೆಲಿ. “ತುಂ ವೆದಿ ಮುಖಾರ್ ತುಜಿ ಕಾಣಿಕ್ ಭೆಟೊಂವ್ಕ್ ವೆತಾನಾ, ಜರ್ ತುಜ್ಯಾ ಭಾವಾಕ್ ತುಜೆ ವಿರೋಧ್ ಕಾಂಯ್ ಆಸಾ ಮ್ಹಣ್ ತುಕಾ ಉಗ್ಡಾಸ್ ಯೇತ್, ತರ್ ತಿ ತುಜಿ ಕಾಣಿಕ್ ಥಂಯ್ಚ್ ವೆದಿ ಮುಕಾರ್ ಸೊಡ್. ಪಯ್ಲೆಂ ವಚ್ ಆನಿ ತುಜ್ಯಾ ಭಾವಾ

ಕಡೆ ರಾಜಿ ಜಾ, ಉಪ್ರಾಂತ್ ಪಾಟಿಂ ಯೆವ್ನ್ ತುಜಿ ಕಾಣಿಕ್ ಭೆಟಯ್” (ಮಾತೆ. 5:23,24). ಜೆಜುನ್, ‘ಆಮ್ಚ್ಯಾ ಬಾಪಾ...’ ಮಾಗ್ಣೆಂ ಶಿಕಯ್ಲೆಂ. ತ್ಯಾ ಮಾಗ್ಣ್ಯಾಂತ್ಯೇ ಭೊಗ್ಗಣ್ಯಾಕ್ ಪ್ರಾಧನ್ಯತಾ ತೊ ದಿತಾ. “ಆನಿ ಆಮಿ ಆಮ್ಚೆರ್ ಚುಕ್ಲಲ್ಯಾಂಕ್ ಭೊಗ್ತಾಂವ್, ತಶೆಂ ಆಮಿಂ ಪಾತ್ಕಾಂ ಭೊಗ್ಸಾ” (ಮಾತೆ. 6:12). ತ್ಯಾ ಮಾಗ್ಣ್ಯಾಚ್ಯಾ ಆಕೇರಿಕ್ ಜೆಜುನ್ ಭೊಗ್ಗಣ್ಯಾ ವಿಶಿಂ ಸ್ಪಷ್ಟ್ ರಿತಿನ್ ಶಿಕಯ್ಲೆಂ. “ಜರ್ ತುಮಿ ಹೆರಾಂಕ್ ತಾಂಚೆ ಗುನ್ಯಾಂವ್ ಭೊಗ್ತಾತಾ, ತರ್ ತುಮ್ಚೊ ಸರ್ಗಿಂಚೊ ಬಾಪ್ತಾಯಿ ತುಮ್ಚೆ ಗುನ್ಯಾಂವ್ ತುಮ್ಕಾಂ ಭೊಗ್ತಾಲೊ” (ಮಾತೆ. 6:14). ದೆವಾನ್ ದಿಂವ್ಚೆಂ ಭೊಗ್ಗಣೆಂ ಉಚಿತ್ ತರಯಿ, ತೆಂ ಭೊಗ್ಗಣೆಂ ಆಪ್ಣಾಂವ್ಕ್ ಹರೆಕಾ ವ್ಯಕ್ತಿನ್ ಆಪ್ಣಾಚಿ ಜವಾಬ್ದಾರಿ ಪಾಳಿಚೆ. “ಜರ್ ತುಮಿಂಯ್ ಹರೆಕ್ಲೊ ತುಮ್ಚ್ಯಾ ಭಾವಾಕ್ ಕಾಳ್ಜಾಂತ್ ಥಾವ್ನ್ ಭೊಗ್ತಾನಾಂತ್ ಜಾಲ್ಯಾರ್, ಮ್ಹಜೊ ಸರ್ಗಿಂಚೊ ಬಾಪ್ ತುಮ್ಕಾಂಯ್ ತಶೆಂಚ್ ಕರ್ತಾಲೊ” (ಮಾತೆ. 18:35). ‘ಸಾತಾಂಚಿ ಸತ್ತರ್ ಪಾವ್ತಿಂ ಭೊಗ್ತಾಚಿ’ ಮ್ಹಳ್ಯಾ ಶಿಕೊವ್ಣೆಚೊ ಅರ್ಥ್ ಹೊಚ್ ಜಾವ್ನಾಸಾ. ಸಾಂ. ಪಾವ್ಲ್ ಸಾಂಗ್ತಾ - “ಎಕಾಮೆಕಾ ಥಂಯ್ ದಯಾಳಾಯೆನ್ ಆನಿ ಕಣ್ಣಿಳಾಯೆನ್ ಚಲಾ. ಕ್ರಿಸ್ತಾ ಥಂಯ್ ದೆವಾನ್ ತುಮ್ಕಾಂ ಭೊಗ್ತಲ್ಯಾಂತ್ ತೆಚ್ ಪರಿಂ ತುಮಿಂಯ್ ಉದಾರ್ ಮನಾಚಿಂ ಜಾವ್ನ್ ಎಕಾಮೆಕಾ ಭೊಗ್ತಿಯಾ” (ಎಫೆ. 4:32). ಸಿರಾಕಾಚ್ಯಾ ಪುಸ್ತಕಾಂತ್ ವಾಚ್ತಾಂವ್ - “ತುಜ್ಯಾ ಪೆಲ್ಯಾನ್ ತುಕಾ ಕೆಲ್ಲೊ ಅನ್ಯಾಯ್ ಭೊಗ್ತಾ ಆನಿ ತುಂ ಮಾಗ್ಣೆಂ ಕರ್ತಾಯ್ ತೆದ್ನಾಂ ತುಜಿಂ ಪಾತ್ಕಾಂ ಭೊಗ್ತಲಿಂ. ಏಕ್ ಮನಿಸ್ ದುಸ್ರ್ಯಾಚೊ ರಾಗ್ ಧರುನ್ ಆಸತ್ ಜಾಲ್ಯಾರ್, ತಾಚ್ಯಾನ್ ಸರ್ವೆಸ್ವರಾ ಲಾಗಿಂ ಕಾಕುಳ್ತ್ ಕಶಿ ಮಾಗುಂಕ್ ಜಾಯ್? ಆಪ್ಣಾ ಸಾರ್ಕಾ ಮನ್ಶಾಕ್ ತೊ ದಯಾ ದಾಕಯ್ನಾ ಜಾಲ್ಯಾರ್, ಆಪ್ಣಾಚ್ ಪಾತ್ಕಾಚೆಂ ಭೊಗ್ಗಣೆಂ ತಾಚ್ಯಾನ್ ಕಶೆಂ ಮಾಗುಂಕ್ ಜಾಯ್? ಮಾಸಾ ರಗ್ತಾಚೊ ಜಾವ್ನಾಯಿ ತೊ ರಾಗ್ ಧರುನ್ ರಾವತ್ ಜಾಲ್ಯಾರ್, ತಾಚ್ಯಾ ಪಾತ್ಕಾಂಚೆಂ ಭೊಗ್ಗಣೆಂ ತಾಕಾ ಕೊಣ್ ದೀತ್?” (ಸಿರಾ. 28:2-5). ಹೆರಾಂ ಸಂಗಿಂ ಸಂಧಾನ್ ಕರುಂಕ್ ಮನ್ ಕರಿನಾಸ್ತಾಂ, ಆಪ್ಣಾ ಸ್ವಂತ್ ಪಾತ್ಕಾಂ ಖಾತಿರ್ ದೆವಾಕ್ ಬೊಬ್ ಮಾರ್ತಲ್ಯಾಕ್ ಪ್ರಯೋಜನ್ ಜಾಂವ್ಚೆಂ ನಾ.

ಹೆರಾಂಕ್ ಭೊಗ್ತಾಂಚೆಂ ಮಾತ್ ನ್ಹಯ್, ಗರ್ಜೆವಂತಾಂಚ್ಯಾ ಮಜೆತ್ಕ್ ವೆಚೆಂಯ್ ಅತೀ ಗರ್ಜೆಚಿಂ. ಜೆಜುಚ್ಯಾ ಸಗ್ಳ್ಯಾ ಜಿವಿತಾಂತ್, ತಾಚ್ಯೊ ದಯಾಳಾಯೆಚ್ಯೊ ಕರ್ನೊ ವಾಂಚೆಲಾಂತ್ ಆಮ್ಕಾಂ ದಾರಾಳ್ ವಾಚುಂಕ್ ಮೆಳ್ತಾತ್. ಜೆಜುಚ್ಯಾ ಉತ್ರಾಂಚೆರ್ ಗಮನ್ ವ್ಹರಾಂ. “ಆಪ್ಣಾ ಉಜ್ವಾಕ್ ಆಸ್ಲಲ್ಯಾಂಕ್ ರಾಯ್ ಮ್ಹಣ್ಲೊ: ‘ಯೆಯಾ ತುಮಿ ಮ್ಹಜ್ಯಾ ಬಾಪಾಚೊ ಆಶೀರ್ವಾದ್ ಘೆತ್ಲಾಂನೊ, ಸಂಸಾರಾಚ್ಯಾ ಆರಂಭಾ ಥಾವ್ನ್ ತುಮ್ಕಾಂ ಮ್ಹಣ್ ತಯಾರ್ ಕರ್ನ್ ದವರ್ಲಾಂ ತೆಂ ರಾಜ್ಯ್ ತುಮ್ಚೆಂ ದಾಯ್ಜ್ ಕರ್ನ್ ಘೆಯಾ. ಕಿತ್ಯಾಕ್ ಹಾಂವ್ ಭುಕೆಲ್ಲೊಂ ಆನಿ ತುಮಿ ಮ್ಹಾಕಾ ಖಾಂವ್ಕ್ ದಿಲೆಂ; ಹಾಂವ್ ತಾನೆಲ್ಲೊಂ ಆನಿ ತುಮಿ ಮ್ಹಾಕಾ ಪಿಯೆಂವ್ಕ್ ದಿಲೆಂ; ಹಾಂವ್ ಪರ್ಕೊ ಆಸ್ಲೊಂ ಆನಿ ತುಮ್ಚ್ಯಾ ಘರಾಂನಿ ತುಮಿ ಮ್ಹಾಕಾ ಆಸ್ಲೊ ದಿಲೊ; ಹಾಂವ್ ಉಗೊ ಆಸ್ಲೊಂ ಆನಿ ತುಮಿ ಮ್ಹಾಕಾ ನ್ಹೆಸುಂಕ್ ದಿಲೆಂ; ಹಾಂವ್ ಪಿಡೆಂತ್ ಆಸ್ಲೊಂ ಆನಿ ತುಮಿ ಮ್ಹಜಿ ಜತನ್ ಘೆತ್ಲಿ; ಹಾಂವ್ ಬಂದೆಂತ್ ಆಸ್ಲೊಂ ಆನಿ ತುಮಿ ಮ್ಹಾಕಾ ಪಳೆಂವ್ಕ್ ಆಯ್ಲಾತ್... ಜೆಂ ಕಿತೆಂ ತುಮಿ ಹ್ಯಾ ಮ್ಹಜ್ಯಾ ಅತೀ ಲ್ಹಾನ್ ಭಾಂವ್ಡಾಂ ಮಧ್ಯಾ ಎಕ್ಲಾಕ್ ಕೆಲೆಂ, ತೆಂ ಮ್ಹಾಕಾಚ್ ತುಮಿ ಕೆಲೆಂ... ಆನಿ ಹೆ ವೆತಲೆ ಸಾಸ್ಣಾಚ್ಯಾ ಜಿವಿತಾಕ್”

(ಮಾತೆ. 25:34-46 ವಾಚ್). ಬರ್ಯಾ ಸಾಮಾರಿಯಾಗಾರಾಚ್ಯಾ ವೊಪಾರಿಚ್ಯಾ ಆಖೀಕ್ ಜೆಜು ವಿಚಾರಾ: “ಜೊರಾಂಚ್ಯಾ ಹಾತಾಂತ್ ಸಾಂಪ್ಡುನ್ ಘಾಯೆಲ್ಲ್ಯಾ ವ್ಯಕ್ತಿಕ್ ತ್ಯಾ ತೆಗಾಂ ಪಯ್ಕಿ ಕೊಣ್ ತಾಚೊ ಪೆಲೊ ಜಾಂವ್ಕ್ ಪಾವ್ಲೊ?” ಶಾಸ್ತ್ರಿ ಜವಾಬ್ ದೀವ್ನ್ ಸಾಂಗ್ತಾ: “ತ್ಯಾ ವ್ಯಕ್ತಿಕ್ ದಯಾ ದಾಕಯ್ಲೊ ತೊ”. ತೆದಾಳಾ ಜೆಜು ಮ್ಹಣ್ತಾ: “ವ್ಹಚ್, ಆನಿ ತುಂಯ್ ತಶೆಂಚ್ ಕರ್”.

ಎಕ್ಲಾನ್ ಆಪ್ಣ್ಯಾ ಸಾಧಾರಣ್, ಆರಾಮ್ ಆನಿ ಸಂಸಾರಿ ನದ್ವೆಕ್ ಸಾರ್ಕಾ ರಿತಿನ್ ಆಸ್ಲಲ್ಯಾ ಸ್ಥಿತಿ ಥಾವ್ನ್ ಸಕ್ಲಾ ದೆಂವುನ್, ತಿರಸ್ಕೃತ್ ಜಾಲ್ಯಾಂ ಥಂಯ್, ಬಂಧಡೆಂತ್ ಆಸ್ಲಲ್ಯಾಂ ಥಂಯ್, ಕಷ್ಟತಲ್ಯಾಂ ಥಂಯ್ ಹೊಂದುನ್ ರಾವುನ್ ತಾಂಕಾಂ ಉದ್ದಾರ್ ಕರ್ಚೆಂಚ್ ಜಾವ್ನಾಸಾ ಕಾಕುಳ್ತೆ ಮಹಾನ್ ಕರ್ನಿ. ಸಾಂತಾಂಚ್ಯಾ ಜೀವನಾಂತ್ಯೇ ಪರ್ಜೆಳ್ಳಿ ಹಿ ದಯಾ. ಹೆಂ ಕೇವಲ್ ತಾಂಚ್ಯಾಚ್ ನಿರ್ಧಾರಾನ್ ಅಸಾಧ್ಯ್. ತಾಕಾ ದೆವಾಚ್ಯಾ ಖುಶೆಕ್ ಪೂರ್ಣ್ ಆನಿ ಸ್ವತಂತ್ರ್ ವಿಧೇಯ್ಣ್ ಗರ್ಜೆಚಿಂ. ಅಶೆಂ ಪೆಲ್ಯಾಕ್ ದಯಾ ದಾಕೊಂವ್ಚ್ಯಾ ವ್ಯಕ್ತಿಕ್ ದೆವಾಚಿ ದಯಾ ಲಾಭ್ತಾ. ತೆ ಜೆಜು ಪರಿಂ ದೆವಾಚ್ಯಾ ಶಿಯಾಸಣಾ ಸರ್ಶಿಂ ಪಾವ್ತಲೆ. ಸಾಂ. ವಿಶೆಂತ್ ಪಾವ್ಲಾ ಪರಿಂ, ಸಾಂ. ಫ್ರಾನ್ಸಿಸ್ ಅಸ್ಸಿಸಿ ಪರಿಂ, ಭಾಗೆವಂತ್ ಮದರ್ ತೆರೆಸಾ ಪರಿಂ ಸಾಂತಾಂಚ್ಯಾ ಜಮ್ಯಾಂತ್ ಹೊಗ್ತಿಕೆ ಪಾತ್ರ್ ಜಾತಲೆ. ಆಮ್ಚ್ಯಾ ಕಾಳಾರ್ ಆಸ್ಲಲ್ಯಾ ಮದರ್ ತೆರೆಸಾಚೆಂ ಆದರ್ಶ್ ಆಮ್ಚ್ಯಾ ದೊಳ್ಯಾಂ ಮುಕಾರ್ ಆಸಾ. ಲೊರೆಟ್ಟೊ ಆಶ್ರಮಾಂತ್ ಅಧ್ಯಾಪಕಿ ಜಾವ್ನಾಸ್ಲಿ ಮದರ್ ತೆರೆಸಾ, ಥಂಯ್ಚ್ ರಾವ್ಲಿನಾ. ದೆವಾನ್ ತಿಕಾ ದಿಲ್ಲ್ಯಾ ಆಪೊವ್ಣಾಕ್ ತಿಣೆಂ ಸಕಾರಾತ್ಮಕ್ ಪ್ರತಿಕ್ರಿಯಾ ದಿಲಿ. ತಿ ಖಾಲ್ತಿ ಆನಿ ವಿಧೇಯ್ ಜಾವ್ನ್ ಕೊಲ್ಯೊತ್ಪಾಚ್ಯಾ ರಸ್ತಾಂಕ್ ದೆಂವ್ಲಿ. ಕೊಡಾ ಪಿಡೆಸ್ತಾಂಕ್, ಅನಾಥ್ ಭುರ್ಗ್ಯಾಂಕ್, ಸಾಂಡುನ್ ಘಾಲ್ತಲ್ಯಾಂಕ್, ಮರ್ಣಾ ತಣಿರ್ ಆಸ್ಲಲ್ಯಾಂಕ್ ತಿಣೆಂ ಸ್ವೀಕಾರ್ ಕೆಲಿಂ ಆನಿ ತಿ ‘ದಯಾಳಾಯೆಚಿ ಮಾತಾ’ ಜಾಲಿ.

“ಪವಿತ್ರ್ ಸಭಾ ಜಾವ್ನಾಸಾ ಮುಂದರ್ಸಣ್ ಜೆಜುಚಿ. ದೆವಾಚಿ ಕಾಕುಳ್ತೆ ಪರ್ಗಟ್ಣೆಂ ಜಾವ್ನಾಸಾ ತಿಚೆಂ ಪ್ರಥಮ್ ಆನಿ ಮುಖ್ಯೆ ಕಾಮ್” ಮ್ಹಣ್ತಾ ಸಾಂ. ಜುವಾಂವ್ ಪಾವ್ಲ್ ದುಸ್ರೊ ಪಾಪ್ ಸಾಯ್ವ್ ಮುಂದರ್ಸುನ್ ತೊ ಮ್ಹಣ್ತಾ, “ಚರಿತ್ರೆಚ್ಯಾ ಹರ್ಯೆಕಾ ಹಂತಾರ್, ಪ್ರತ್ಯೇಕ್ ಜಾವ್ನ್ ಹ್ಯಾ ಆಮ್ಚ್ಯಾ ಆಧುನಿಕ ಕಾಳಾರ್ ದೆವಾಚಿ ಕಾಕುಳ್ತೆ ಪರ್ಗಟ್ಣೆ ಜಾವ್ನಾಸಾ ತಿಚೆಂ ಕಾಮ್. ದೆಕುನ್ ಪವಿತ್ರ್ ಸಭೆಕ್ ಆಮಿ, ‘ಕಾಕುಳ್ತೆಚಿ ಆವಯ್’ ಮ್ಹಣ್ತಾಂವ್.”

ದೆವಾಚಿ ಆವಯ್, ಮರಿಮಾಯ್ ಸಬಾರ್ ಅರ್ಥಾಂನಿ ತಿಯ್ ಕಾಕುಳ್ತೆಚಿ ಆವಯ್. ಜೆಜುಕ್ ಕಾಕುಳ್ತೆಚ್ಯಾ ಭಂಡಾರಾಕ್ ಸಂಸಾರಾಕ್ ದೀಂವ್ಕ್ ದೆವಾನ್ ತಿಕಾ ವಿಂಚ್ಲಿ. ತಿಣೆಂ ಕಾಕುಳ್ತೆಚ್ ಜಲ್ಮ್ ದಿಲ್ಲೊ. ‘ದೆವಾಚ್ಯಾ ಕಾಕುಳ್ತೆಚೆಂ ಮುಖಿಮಳ್’ ಮ್ಹಣ್ ಜೆಜುಕ್ ಆಮ್ಚೊ ಪಾಪ್ಸಾಯ್ವ್ ಆಪಯ್ತಾ. “ಕಾಕುಳ್ತೆಚ್ಯಾ ಮುಖಿಮಳಾಕ್ ತಿಣೆಂ ಆಪ್ಣಾ ಕುಶಿಂತ್ ವಾವಯ್ಲೊ. ಆಮ್ಚೆ ಖಾತಿರ್ ಮನಿಸ್ ಜಾಲ್ಲ್ಯಾ ಜೆಜುನ್, ತಿಕಾ ಆಮ್ಚಿ ಆವಯ್ ಮ್ಹಣ್ ದಿಲ್ಲಿ. ಭಾವಾಡ್ಪಾಚ್ಯಾ ಆಮ್ಚ್ಯಾ ಪಯ್ಲಾರ್, ಪ್ರತ್ಯೇಕ್ ಜಾವ್ನ್ ಆಮಿ ಕಷ್ಟಾಂತ್ ಆಸುನ್ ಕಿತೆಂ ಕರ್ಚೆಂ ಮ್ಹಣ್ ಆಮ್ಕಾಂ ಕಳನಾತ್ಲ್ಯಾ ವೆಳಾರ್ ತಿ ಆಮ್ಚ್ಯಾ ಸಾಂಗಾತಾ ಆಸಾ. ಎಕ್ಸರೆ ಜಾಂವ್ಕ್ ಆಮ್ಕಾಂ ತಿ ಸೊಡಿನಾ. ದೆವಾಚಿ ಕಾಕುಳ್ತೆ ಆಮ್ಚೆರ್ ವಾಳ್ಜಾಕ್ ಆನಿ ಹೆರಾಂ ಥಂಯ್ ಆಮಿ ದಯಾಳ್ ಜಾಂವ್ಕ್ ತಿಚೊ ಪಾತ್ರ್ ಭೊವ್ ವರ್ತೊ. ತಿಣೆಂ ದಾಕಯ್ಲೆ ವಾಟೆನ್ ಮೆಟಾಂ ಕಾಡ್ತಾಂ.”

- ಫೆಲಿಕ್, ಸಾಂ. ಆಂತೊನ್ ವಾಡೊ, ವಾಲೆನ್ಸಿಯಾ

Storm and Stress of the Young

Young people (aged 10-24) constitute almost 1/3 of the total population. Today's youth are healthier, more urbanised and better educated than earlier generations. In the course of transition to adulthood, they undergo a lot of changes along with significant risks.. G Stanley Hall (1904) proposed that youth is inherently a time of storm and stress. Aristotle stated that youth "are heated by Nature as drunken men by wine." Socrates characterized youth as inclined to "contradict their parents" and "tyrannize their teachers." Rousseau relied on a stormy metaphor in describing the young: "As the roaring of the waves precedes the tempest, so the murmur of rising passions announces the tumultuous change.... Keep your hand upon the helm," he advised parents, "or all is lost".

Storm and Stress

The phase of youth is of 'storm and stress'. It is one of the difficult stages of life where the individual undergoes a continuous conflict between the newly perceived independence and the dependence specially on the family. This developmental phase is characterized by changes in virtually every aspect of an individuals' life, and calling for new psychological adaptations. It is the time of heightened emotionality as the individuals experience more intense and wider range of emotions. During this phase, the adolescents derive stress both from normative experiences of development (e.g. developmental challenges such as puberty, school transitions, increased academic demands), non-normative stressful life events (e.g. divorce or separation of the parents, moving to a new place), and daily hassles (e.g. peer group pressure, parent-child conflict).

Taking historical and theoretical views in combination with contemporary research, the core of the storm and-stress view seems to be the idea that youth is a period of life that is difficult in some ways than other periods of life and difficult for the young as well as for the people around them. This idea, that youth is difficult, includes three key elements: conflict with parents, mood disruptions, and risk behavior. In all 3 areas, evidence supports a modified storm-and-stress view that takes into account individual differences and cultural variations.



1. Conflict with parents. The young have a tendency to be rebellious and to resist adult authority. In particular, during this time the conflict with parents is especially high.
2. Mood disruptions. The young tend to be more volatile emotionally than either children or adults. They experience more extremes of mood and more swings of mood from one extreme to the other. They also experience more frequent episodes of depressed mood.
3. Risk behavior. The young have higher rates of reckless, norm-breaking, and antisocial behavior than either children or adults. They are more likely to cause disruptions of the social order and to engage in behavior that carries the potential for harm to themselves and/or the people around them.



Conflict with Parents

It is the incompatibility between need for independence and the fact that "parents still think of their Offspring as mere children and tighten the rein where they should loosen it" Contemporary studies have established that conflict with parents increases in early adolescence, compared with preadolescence, and typically remains high for a couple of years before declining in late adolescence.

Conflicts between adolescents and their parents often concern issues such as when adolescents should begin dating and whom they should date, where they should be allowed to go, and how late they should stay out. All of these issues can serve as proxies for arguments over more serious issues such as substance use (smoking, drinking, drugs etc), automobile driving safety, and sex. By restricting when adolescents can date and with whom, parents indirectly restrict adolescents' sexual opportunities. By attempting to restrict where adolescents can go and how late they should stay out, parents may be attempting to limit adolescents' access to alcohol, drugs, and to shield adolescents from dangerous automobile driving. Some scholars have suggested that conflict between adolescents and their parents is actually beneficial to adolescents' development, because

it promotes the development of individuation and autonomy within the context of warm relationship. Even though there are benefits, but the high conflict between the parents and adolescents may make a difficult time both for parents and adolescents. However there are substantial differences, and there are many parents and adolescents between whom there is little conflict. Conflict between parents and adolescents is more likely when the adolescent is experiencing depressed mood, when the adolescent is experiencing other problems such as substance abuse and when the adolescent is an early maturing girl. Even amidst relatively high conflict, parents and adolescents tend to report that overall their relationships are good, that they share a wide range of core values and they retain a considerable amount of mutual affection and attachment.

Mood Disruptions

The phase of the young is the age of rapid fluctuation of moods with extremes of both elation and depressed mood. They report greater extremes of mood and more frequent changes of mood compared to preadolescents or adults. They experience both positive and negative emotions but usually negative ones. They report feeling of 'self conscious', 'embarrassed', and also more likely to feel awkward, lonely, nervous and ignored. The mood disruptions may also due to cognitive and environmental factors than pubertal changes.

Risk Behaviour

Contemporary research confirms that teens and early twenties are the years of highest prevalence of a variety of types of risk behaviour (i.e., behaviour that carries the potential for harm to self and/or to others). Most of the individuals at these phase are highly ambitious. They have an inclination to prove themselves. There may be two aspects: positive and negative. Positively, the young take risks for their career by studying hard, planning for their future, being more responsible and supporting one's family. Negatively, the person may show risks which involves substance abuse, risky automobile driving, and risky sexual behaviour. The young generally experience their participation in risk behaviour as pleasurable. Understandably, the young pass through such behaviour without the knowledge of their parents. There are individual differences as not all of the youth take part occasionally in risk behaviour of one kind or another.

This is not an all-inclusive list of the possible elements of storm and stress the young. Occasionally, storm and stress has been discussed in terms of other elements such as school difficulties and self-image. Different elements of storm and

stress have different peaks—conflict with parents in early adolescence (age 10-14), mood disruptions in mid-adolescence (age 15-17), and risk behavior in late adolescence and emerging adulthood (age 18+).

Why Storm and Stress?

Biological changes contribute for some extent. The dramatic hormonal changes that accompany puberty contribute to emotional volatility and negative mood, particularly in early adolescence. But this hormonal contribution to mood disruptions appears to be small and tends to exist only in interaction with other factors. The environmental factors like peer pressure, comparing oneself with youth of one's age, low self image, exposure to media, unrestricted engagement in social networking sites, cyber bullying contribute to storm and stress.

How to come out of storm and stress?

The phase of youth is a passing but an important phase of life. The individual at this phase faces certain amount of storm and stress. Unless one is aware, adjusts and make attempts to overcome, then things may turn out to be worse. It may take a life time to set right the derailed things of one's life. "Fail to plan is plan to fail" This is much true for the young. So the individual has to be aware and seek proper help from those who are capable to help them. Certainly, positive social support of one's peers play an important role at this phase. Good friends with their emotional support and belongingness help them to brush out the stress. Relying solely on them may worsen their situation as it is said 'two blinds tread only towards the ditch'. They need the support of their parents. The young value and respect their parents even though they have differences with them. Along with the discipline, they also expect understanding and emotional bonding to ease out the stress. Belongingness with their parents makes them confident and helps them to feel that they are not alone but some one is with them. As the young are idealistic i.e., they know things theoretically, parents have the obligation to make them known to them the reality. When the parents fail or find hard to guide their young then youth workers, teachers, animators or family members play the similar role.

The phase of youth is an important but challenging phase of life. There are significant risks and the individual is prone to biological, social, moral and economic vulnerabilities. Understanding and concern by the parents and responsible adults will ease their storm and stress.

**- Fr. Arun Lobo,
Director, Diocesan Pastoral Counselling Centre**



ಸರ್ಜಿಕಲ್ ಧಾಡ್



ಭಾರತಾಚ್ಯಾ ಪ್ರಧಾನ್ ಮಂತ್ರಿಚಿ ಖಡಕ್ ಹುಕುಮ್ ಪಾಂಯ್ಕಿಂ, ಹಜಾರಾಂಚೆ ನೋಟ್ ಕರ್ಚಾಕ್ ರದ್ದ್. ಭ್ರಷ್ಟಾಚಾರ್, ಕಾಳೊ ದುಡು ಹುಮ್ನುನ್ ನಿತಳ್ ಕರ್ಚೆ ಶುಧ್.

ಮಾಧ್ಯಮ್ ಚಾನೆಲಾಂನಿ ಸೆಜಾರಾ ಘರ್ಚ್ಯಾ ಜನಲಾಂನಿ ಖಬ್ಲಿ ಪಾಶಾರ್ ಚಾಲ್ಯೊ ರಾತಿಂ. ಪಯ್ಕಾಂ ಸಾಹುಕಾರಾಂಕ್, ಕಾಳ್ಯಾಧನ್ಯಾಂಕ್ ನೀಡ್ ಪಡ್ಲಿನಾಂ, ಹಜಾರ್ ಚಿಂತ್ನಾಂ ಮತಿಂ.

ಬ್ಯಾಂಕ್ ಶಾಖ್ಯಾಂನಿ, ತಪ್ಪಾಲ್ ಧಪ್ಪರಾಂನಿ ಹಾತಿಂ ನೋಟ್ ಘೆವ್ನ್ ಲೊಕಾಚಿ ಗಡ್ಡಿಚ್ಚಿ ಗಡ್ಡಿ. ಶಹರಾಂತ್ ಖಿಯ್ ಭೊವ್ಲಾರಿ ಎಟಿಎಮ್ ಯಂತ್ರಾಂನಿ ಉಮ್ಕಾಳ್ತಾಲಿಂ ಫಲಕಾಂ ನಾಂತ್ ನಗ್ಡಿ.



ಆತಾಂ ಪಯ್ಕೆವಾಲ್ಯಾಂಕ್ ಧೊಸ್ತಿಂ ಏಕ್ಚೆ ಸವಾಲ್ ಕಾಳೊ ದುಡ್ ಕಶೆಂ ಕರ್ಚೆ ಧವೆ? ದಿಸ್ಪೊಡ್ಲೊ ಗ್ರಾಸ್ ಜೊಡ್ಚಾ ಕಾಮಲಿ ಕುಲ್ಕಾರಾಂಕ್ ಕೆದ್ನಾಂ ಮೆಳ್ತಾ ನೋಟ್ ನವೆ?

ಗಾಂವ್ಚಾ ಕಾಮಲ್ಯಾಂಕ್ ಆಜೂನ್ಯಿ ಮಿಕ್ಟಾಂಕ್ನಾಂತ್ ಪಾಂಚ್ ಅಂಕ್ಯಾಂ ವಯ್ ಪಾಗ್. ಕರೊಡ್ಪತಿ ತಾಂಚ್ಯಾ ಬಾಯ್ಲಾಂಕ್ ಘೆಂವ್ಕ್

ಧಾಂವ್ಲೆ ವಜ್ರಾಂ ಮೊತಿಯಾಂಚೆ ನಗ್, ಥೊಡ್ಯಾ ಪಯ್ಕೆವಾಲ್ಯಾಂನಿ ಉಪಾವ್ ನಾಸ್ತಾಂ ಕರೊಡಾಂನಿ ದುಡು ಭಸ್ತುನ್ ಕೆಲೊ ನಾಸ್ ಥೊಡೆ ನೋಟ್ ಪವಿತ್ರ್ ಗಂಗಾ ಸ್ವಂಯಾಂತ್ ಉಪ್ಯೆವ್ನ್ ಆಯ್ಲಿ ರಾಸ್ ರಾಸ್

ಖಾಸ್ ಮಿತ್ರಾನ್ ಪಯ್ಕೆ ಥೊಡೆ ಮ್ಹಜ್ಯಾ ಖಾತ್ಯಾಕ್ ಕೆಲ್ಯಾತ್ ಜಮೊ? ಆತಾಂ ಲಾಕ್ವತಿ ಜಾಲ್ಲ್ಯಾ ಹಾಂವೆಂ ಮಿಶೆನ್ ಮಂತ್ರಿಂತ್ಚೆ ಉಲೆ ಘಾಲೆ “ಜೈ ಜೈ ತುಕಾ ನ. ಮೋ”!!

ಇತ್ಲೆಂ ಸಕ್ಡೆ ಜಾಲ್ಯಾರಿ ಗಾಂಧಿ ಆಬ್ ಮಾತ್ ನೋಟಾಂಚೆರ್ ಮೌನ್ ಆಮ್ಕುಕೊಚ್ ಹಾಸ್ತಾ ಪಯ್ಕಾಂ ಖಾತಿರ್ ವೊದ್ಲಾಡ್ಚ್ಯಾ ಲೊಕಾಕ್ ಪಳೆವ್ನ್

ಮಂತ್ರಿ ಬಾಬಾಚೆಂ ಕಾಳಿಜ್ ಭಿರ್ಮತಿನೆ ಲಾಸ್ತಾ!!

ಮಂತ್ರಿ ಸಾಯ್ಬಾನೊಂ ಆಮಾ ಪಾಪಾರ್ಯಾಂಚೆರ್ ಪರ್ತಿಯಾ ಕಾಕುಳ್ತೆಚಿ ದೊಳೆ ವಿದೇಶಾಂತ್ಯಾ ಆಸ್ಪೊ ಕಾಳೊ ದುಡು ಜಾತಾತಿಲ್ಲೆ ವೆಗ್ಲಿಂ ಭಾರತಾಕ್ ಹಾಡೊಂವ್ಕ್ ಪಳೆ.

- ಮರ್ವಿನ್ ಸೊಜ್, ಪವಿತ್ರ್ ಅತ್ಯಾ ವಾಡೊ.

ಯುವಜಣಾಂಖಾತಿರ್ ಮಾಗ್ಣೆಂ

ಸರ್ಗಿಂಚ್ಯಾ ಬಾಪಾ, ಯುವಜಣಾಂಕ್ ತುವೆಂ ಆಮ್ಕಾಂ ಫಾವೊ ಕೆಲ್ಲೆ ಖಾತಿರ್ ಆಮಿ ತುಕಾ ಅರ್ಗಾಂ ದಿತಾಂವ್. ತಾಂಕಾಂ ವಿವಿಧ್ ದೆಣ್ಯಾಂನಿ ಭರ್ಲಲ್ಯಾ ಖಾತಿರ್ ಆಮಿ ತುಜೊ ಉಪ್ಕಾರ್ ಆಟಯ್ತಾಂವ್. ಬರ್ಯಾ ಗುಣಾಂನಿ ಆನಿ ಶೆಗುಣಾಂನಿ ನೆಟಯ್ಲಲ್ಯಾ ಖಾತಿರ್ ಆಮಿ ತುಕಾ ಧಿನ್ವಾಸ್ತಾಂವ್.

ಜಿವಿತಾಂತ್ ಯೆಂವ್ಚಿಂ ಸರ್ವ್ ಪಂಥಾಹ್ವಾನಾಂ ಪುಡ್ ಕರುಂಕ್ ತಾಂಕಾಂ ಧೈರ್ ದಿ. ಹ್ಯಾ ಸಂಸಾರಾ ಚಿಚಾಲ್ ತಾಣಿಂ ಕೆದಿಂಚ್ ಆಧಾರಿನಾಶೆಂ ತಾಂಕಾಂ ರಾಕುನ್ ವ್ಹರ್. ಅಕ್ರಮ್ ಸವಯಾಂಚಿ ಗುಲಾಮ್ ಜಾಂವ್ಕ್ ತಾಂಕಾಂ ಸೊಡಿನಾಕಾ. ಬಗಾರ್ ಕುಟ್ಮಾಂತ್ ಫಿರ್ಗಜೆಂತ್ ಆನಿ ಸಮಾಜೆಂತ್ ವ್ಹಡಿಲಾಂಕ್ ಮಾನ್ ದೀವ್ನ್, ತಾಂಚ್ಯಾ ಮಾರ್ಗದರ್ಶನಾ ಖಾಲ್ ಆಪ್ಲೊ ಪುಡಾರ್ ರೂಪಿತ್ ಕರುಂಕ್ ತಾಂಕಾಂ ಬರೆಂ ಮನ್ ದಿ. ಯುವಜಣಾಂನಿ ಆಪ್ಲೆ ಜಿಣಿಯೆಚೊ ಅರ್ಥ್ ಆನಿ ಶೆವಟ್ ಸಮ್ಜೆಂ ಕರ್. ಯುವ ಸಕತ್ ಫಿರ್ಗಜೆಚ್ಯಾ, ಸಮಾಜೆಚ್ಯಾ ಬರೆಪಣಾ ಖಾತಿರ್ ವಾಪಾರುಂಕ್ ತಾಂಕಾಂ ಉಮೆದ್ ದೀ. ತಾಂಕಾಂ ಆಸ್ತಿ ತರ್ನಾಟ್ಪಣಾಚಿ ಸಕತ್, ತಾಂಚಿ ಕಾಳ್ಜಾಚಿ ಅತ್ರೇಗ್, ಮೊಗಾಚಿಂ ಬಳಿಷ್ಟ್ ಭೊಗ್ಲಾಂ, ವಾಯ್ಕಾಂ ವಿರೋಧ್ ಝುಜ್ ಚಿತಾಂಚಿಂ ಉಮೆದ್ ಬಳಾಧಿಕ್ ಕರ್.

ಆತ್ಮೀಕ್ ಸಂಗ್ತಿಂನಿ ಪ್ರತ್ಯೇಕ್ ಜಾವ್ನ್ ಮಿಸಾಚ್ಯಾ ಬಲಿದಾನಾಂತ್ ಆನಿ ವಾಡ್ಯಾ ಜಮತಿಂನಿ ಸಕ್ರಿಯೆ ರಿತಿಂನಿ ಭಾಗ್ ಘೆಂವ್ಕ್ ತಾಂಕಾಂ ಸುಡ್ಡುಡಿತ್ ಕರ್, ಭಾವಾರ್ಥ್ ತಾಂಚೊ ಧಿರ್ ಕರ್. ಬರೊ ಪುಡಾರ್ ತಾಂಕಾಂ ಲಾಬಯ್. ಬರ್ಯಾ ಆನಿ ವಾಯ್ಕಾ ಮಧೆಂ ಸಾರ್ಕಿ ವಿಂಚೆವ್ಣ್ ಕರುಂಕ್ ಜಾಣ್ವಾಯ್ ದಿ. ಸತಾ ನಿತಿನೆ ಜಿಯೆಂವ್ಕ್ ಪ್ರೇರಣೆ ದಿ. ತಾಂಚಿಂ ಚಿಂತ್ಲಾಂ ಭಾಗೆವಂತ್ ಕರ್, ತಾಂಚೊ ವಾವ್ರ್ ಫಳಾಧಿಕ್ ಕರ್. ತಾಣಿಂ ದಿಂವ್ಚ್ಯಾ ನಿಸ್ವಾರ್ಥಿ ಸೆವೆಕ್ ಪ್ರತಿಫಳ್ ಲಾಬಯ್. ಜೆಜುಚೊ ಮೋಗ್ ಕರುಂಕ್ ಆನಿ ಸರ್ವ್ ವಾಯ್ವಾಂಚೆರ್ ಜಯ್ತ್ ವ್ಹರುಂಕ್ ತಾಂಕಾಂ ಶಿಕಯ್

ಬಾಪಾ ಆಮ್ಚ್ಯಾ ಯುವಜಣಾಂಚೆರ್ ತುಜೆ ಕುರ್ಪೆಚೊ ಆಶೀರ್ವಾದ್ ಘಾಲ್. ತಾಂಕಾಂ ಸದಾಂಚ್ ತುಜ್ಯಾ ಪವಿತ್ರ್ ಹಾಂತಾಂನಿ ರಾಕ್ ಆನಿ ಸಾಂಬಾಳ್. ತಾಂಚ್ಯಾ ಮುಕ್ಲ್ಯಾನ್ ತುಂ ರಾವ್ ಆನಿ ತಾಂಕಾ ವಾಟ್‌ದಾಕಯ್, ತಾಂಚ್ಯಾ ಪಾಟ್ಲ್ಯಾನ್ ತುಂ ಆನಿ ತಾಂಚಿ ಜತನ್ ಘೆ. ತಾಂಚಿ ವಯ್ ತುಂ ರಾವ್ ಆನಿ ತಾಂಕಾಂ ಆಶೀರ್ವಾದ್ ದಿ. ಹೆಂ ಆಮಿ ಮಾಗ್ತಾಂವ್ ತುಜ್ಯಾ ಪುತಾ ಜೆಜುಚೆ ನಾಂವಿಂ. ಆಮೆನ್.



ಲ್ಡಾನ್ ಕ್ರಿಸ್ತಾಂವ್ ಸಮುದಾಯ ದಸೆಂಬರ್ ಮಹಿನ್ಯಾಂತ್

ವಾಚಪ್: ದಸೆಂಬರ್ ಜುವಾಂವ್ 1/5-10-2/1-6

ವಾಡೊ	ಫರ್	ತಾರಿಕ್	ದೀಸ್	ವೇಳ್
ಫಾತಿಮಾ	ಆಶೋಕ್/ಸುನಿತಾ ಪಿಂಟೊ	4	ಆಯ್ತಾರ್	5.30
ಪವಿತ್ರ ಅತ್ತೊ	ಆಲ್ವಿನ್/ಗ್ರೇಸಿ ಡಿಸೋಜ	4	ಆಯ್ತಾರ್	5.30
ಸಾಂ ಆನ್ನಾ	ಜ್ಯೋನ್/ಡಯನಾ ಮಿನೇಜಸ್, ರಿಜಂಟ್ ಪಾರ್ಕ್ 302	4	ಆಯ್ತಾರ್	6.00
ಸಾಂ ಆಂತೊನ್	ರೊಜಾರಿಯೊ/ಲಿಲ್ಲಿ ವಾಸ್	8	ಬ್ರೆಸ್ತಾರ್	6.00
ಇಗರ್ಜೆ	ಕಾರ್ಮಿನ್ ಪಿಂಟೊ, ವಾಲೆನ್ಸಿಯಾ ಹೊಲ್ ರೋಡ್	12	ಸೊಮಾರ್	6.00
ರೊಜಾರ್	ಕಾರ್ಮಿನ್ ಡಿಸೋಜ	13	ಮಂಗ್ಯಾರ್	6.00
ಫೆರೆರ್	ಪಾವ್ ಲೀಡಾ ಆಕ್ಟಿನಾಸ್	13	ಮಂಗ್ಯಾರ್	6.00
ಕಾರ್ಮೆಲ್	ವಾಲ್ಟರ್/ಫಿಲೋಮಿನಾ ಡಿಸೋಜ, ಸ್ಟ್ಯಾನ್ ಪಾರ್ಕ್	14	ಬುದ್ವಾರ್	6.00
ವೆಲ್ಲಂಕಣಿ	ಪಾವ್ ಲೋಬೊ, ಉಜ್ಜೋಡಿ	15	ಬ್ರೆಸ್ತಾರ್	6.00
ಭಾ.ಕುಟ್ಮಾ				
ನಿತ್ಯಾದರ್				
ಭಾ.ಖುರ್ನಾ				
ಬಾಳೊಕ್ ಮರಿ				
ಸಾಂ ಜುಜೆ				
ಬಾಳೊಕ್ ಜೆಜು				
ಲೂಡ್ಸ್				
ಸಾಂ ಬಸ್ತಾಂವ್				
ಜೆ.ಪ. ಕಾಳ್ಜಾಚೊ				

ವಾಡ್ಯಾವಾರ್ ಲಿತುರ್ಜಿ: ದಸೆಂಬರ್ 2016 – ಫೆಬ್ರೆರ್ 2017

ದಸೆಂಬರ್ 3	ಸನ್ವಾರ್	ಸಾಂ ಜುಜೆ ವಾಡೊ	ಜನೆರ್ 15	ಆಯ್ತಾರ್	ಬಾಳೊಕ್ ಜೆಜು ವಾಡ್ಯಾ ಫೆಸ್ತ್
ದಸೆಂಬರ್ 4	ಆಯ್ತಾರ್	ಸಾಂ ವಿಶೆಂತ್ ಪಾವ್ ಸಂಘ್	ಜನೆರ್ 21	ಸನ್ವಾರ್	ಕಾರ್ಮೆಲ್ ವಾಡೊ
ದಸೆಂಬರ್ 10	ಸನ್ವಾರ್	ಬಾಳೊಕ್ ಮರಿ ವಾಡೊ	ಜನೆರ್ 22	ಆಯ್ತಾರ್	ವಾಡ್ಯಾ ಗುರ್ಕಾರ್
ದಸೆಂಬರ್ 11	ಆಯ್ತಾರ್	ಸಿ.ಎಲ್.ಸಿ.	ಜನೆರ್ 28	ಸನ್ವಾರ್	ಕಥೊಲಿಕ್ ಸಭಾ
ದಸೆಂಬರ್ 17	ಸನ್ವಾರ್	ಬಾಳೊಕ್ ಜೆಜು ವಾಡೊ	ಜನೆರ್ 29	ಆಯ್ತಾರ್	ಫಿರ್ಗಜ್ ಫೆಸ್ತ್ - ಫಿ.ಗೊ.ಪ
ದಸೆಂಬರ್ 18	ಆಯ್ತಾರ್	ಲೂಡ್ಸ್ ವಾಡೊ	ಫೆಬ್ರೆರ್ 4	ಸನ್ವಾರ್	ವೆಲ್ಲಂಕಣಿ ವಾಡ್ಯಾ ಫೆಸ್ತ್
ದಸೆಂಬರ್ 24	ಸನ್ವಾರ್	ಗೊವ್ವಿಕ್ ಪರಿಷದ್	ಫೆಬ್ರೆರ್ 5	ಆಯ್ತಾರ್	ಮರಿಯೆಚೆಂ ಲೀಜನ್
ದಸೆಂಬರ್ 25	ಆಯ್ತಾರ್	ಫಿರ್ಗಜ್ ಗಾರಾಂಕ್	ಫೆಬ್ರೆರ್ 11	ಸನ್ವಾರ್	ಲೂಡ್ಸ್ ವಾಡೊ
ದಸೆಂಬರ್ 31	ಸನ್ವಾರ್	ಐ.ಸಿ.ವೈ.ಎಮ್.	ಫೆಬ್ರೆರ್ 12	ಆಯ್ತಾರ್	ತಿಸ್ರಿ ಓಡ್ಡ್
ಜನೆರ್ 1	ಆಯ್ತಾರ್	ಫಿರ್ಗಜ್ ಗಾರಾಂಕ್	ಫೆಬ್ರೆರ್ 18	ಸನ್ವಾರ್	ಭಾಗೆವಂತ್ ಖುರ್ನಾ ವಾಡೊ
ಜನೆರ್ 7	ಸನ್ವಾರ್	ಫಾತಿಮಾ ವಾಡೊ	ಫೆಬ್ರೆರ್ 19	ಆಯ್ತಾರ್	ಸಿ.ಎಲ್.ಸಿ.
ಜನೆರ್ 8	ಆಯ್ತಾರ್	ಇಗರ್ಜೆ ವಾಡೊ	ಫೆಬ್ರೆರ್ 25	ಸನ್ವಾರ್	ಸಾಂ ಆನ್ನಾ ವಾಡೊ
ಜನೆರ್ 14	ಸನ್ವಾರ್	ಸಾಂ ಬಸ್ತಾಂವ್ ವಾಡೊ	ಫೆಬ್ರೆರ್ 26	ಆಯ್ತಾರ್	ಪ.ಕಾಳ್ಜಾ ವಾಡೊ



ಕುಟ್ಮಾರ್ಥಿಂ ಫರಿಸಿತಾರಂ



ಬಾಳ್ ಜಲ್ಮಾಲಾ ಸಂತೊಸ್ ಪಾವ್ಯಾಂ



ನವೆಂಬರ್ 6: ಫೈತ್ ಕ್ರಿನಾ ಲೋಬೊ ಧುವ್ ವಿಜಯ್ ಕಿರಣ್ ಲೋಬೊ ಆನಿ ಸಿಲ್ವಿಯಾ ಲೋಬೊಚಿ - ಫೆರೆರ್ ವಾಡೊ
 ನವೆಂಬರ್ 19: ನಿಹಾಲ್ ಜೊಸೆಫ್ ಪಸಂದ ಪುತ್ ಜೊಯೆಲ್ ಪಸಂದ ಆನಿ ವಿನೀತಾ ಮೇರಿಚೊ- ಭಾಗೆವಂತ್ ಖುರ್ರಾ ವಾಡೊ
 ನವೆಂಬರ್ 20: ಕೈಗಾನ್ ಡೊಮಿನಿಕ್ ಪಿಂಟೊ ಪುತ್ ರವಿ ಪ್ರಶಾಂತ್ ಪಿಂಟೊ ಆನಿ ಕ್ಯಾರೆನ್ ಅಲ್ಪಿಯಾ ಪಿಂಟೊ - ವೆಲಂಕಣಿ ವಾಡೊ / ಮುಂಬಯ್



ದೆವಾನ್ ಜೊಡಲಾಂ ತೆಂ ಮನಿಸ್ ಮೊಡಿನಾ ಜಾಂವ್



ಅಕ್ಟೋಬರ್ 29: ಲಿನೆಡ್ ಡ್ಯಾಫ್ನಿ ಲಸ್ರಾದೊ ಧುವ್ ಫೆಲಿಕ್ಸ್ ಲಸ್ರಾದೊ ಆನಿ ಆಗ್ನೇಸ್ ಗೋಮ್ಸ್ - ಸಾಂ ಜುಜೆ ವಾಡೊ
 ಗೆವರ್ ಸಾವಿಯೊ ಲೋಬೊ ಲಾಗಿಂ ಪುತ್ ಜೊರ್ದ್ ಲೋಬೊ ಆನಿ ವರ್ಜಿನಿಯಾ ಲೋಬೊ, ರುಜಾಯ್
 ಅಕ್ಟೋಬರ್ 29: ಕ್ಲಿನ್ಟನ್ ರೊಹನ್ ಫೆರ್ನಾಂಡಿಸ್ ಪುತ್ ಸಿಪ್ರಿಯನ್ ಫೆರ್ನಾಂಡಿಸ್ ಆನಿ ರೊಜೆಲಿನ್ ಫೆರ್ನಾಂಡಿಸ್- ಕಾರ್ಮೆಲ್ ವಾಡೊ
 ರೊಜೆಲಿನ್ ಅಂಕುರ್ ಎಕ್ಕಾಲಾಗಿಂ ಧುವ್ ನೆಸ್ಪೊರ್ ಆನಿ ಜೊಸ್ಪಿನ್ ಎಕ್ಕಾ, ಚತ್ತಿಸ್‌ಗರ್
 ಅಕ್ಟೋಬರ್ 30: ರೀಮಾ ರೀಟಾ ಫೆರ್ನಾಂಡಿಸ್ ಧುವ್ ಮೈಕಲ್ ಫೆರ್ನಾಂಡಿಸ್ ಆನಿ ಸೆಲಿನ್ ಫೆರ್ನಾಂಡಿಸ್ - ಬಾಳೊಕ್ ಜೆಜು ವಾಡೊ
 ಲಿನೆಟನ್ ಸ್ಯಾಮುವೆಲ್ ಪಿರೇರಾ ಲಾಗಿಂ ಪುತ್ ಮೈಕಲ್ ಸೈಮನ್ ಪಿರೇರಾ ಅನಿ ಮಾರ್ಥಾ ಡಿಸಿಲ್ವಾಚಿ ಅಂಜೆಲೊರ್



ಸಾಸ್ಣಿಕ್ ಜಿವಿತಾಚ್ಯಾ ಸುಖಾಕ್



ನವೆಂಬರ್ 11: ಅಲೆಕ್ಸ್ ಮಸ್ಕರೇನಸ್ (80) ಪತಿ ಜುಲಿಯನಾ ಮಸ್ಕರೇನಾಚೊ- ಭಾಗೆವಂತ್ ಕುಟ್ಮಾ ವಾಡೊ
 ನವೆಂಬರ್ 20: ಕ್ಯಾಥರಿನ್ ಡಿಸೋಜ (98) ಮಾವ್ಪಿ ರೀಟಾ ಸ್ಟೆರಾಚಿ - ಬಾಳೊಕ್ ಜೆಜು ವಾಡೊ

**ಸಿ.ಎಲ್.ಸಿ. ವಾಲೆನ್ನಿಯಾ
ಬೈಬಲ್ ಕ್ಲಿಪ್ - 2016**

ಫಳಿತಾಂಶ್:

1. ಉತ್ಪತ್ತಿ 37-31
2. ನಿರ್ಗಮನ್ 34-26
3. ದ್ವಿತೀನಿಯಮ್ 28-60
4. ಕೀರ್ತನ್ 119-166
5. ಮ್ಹಣ್ಣೊ 16-30
6. ಸಿರಾಖ್ 20-27
7. ಇಸಾಯಿಯ್ 52-13
8. ಜೆರೆಮಿಯಾ 51-15
9. ಲೂಕ್ 17-32
10. ಜಾಕೊಬಾಚೆಂ ಪತ್ರ್ 5- 18

ಹ್ಯಾ ಕ್ಲಿಪಾಯ್ 46 ಜಣಾನಿ ಪಾತ್ರ್ ಘೆತ್‌ಲ್ಲೊ. ಸಾಕ್ಸೊರ್ ಜಾಪಿ ಧಾಡ್‌ಲ್ಲಿಂ 42. 1 ಚುಕಿಚಿಂ.
 ಬಹುಮನ್ ಸೊಡ್ತೆರ್ ಶ್ರೀ ಜೊಸೆಫ್ ಮಿಸ್ಸಿತ್ ಇಗರ್ಜಿ ವಾಡೊ, ಹಾಕಾ ಫಾವೊ ಜಾತಾ.
 ಸಿ.ಎಲ್.ಸಿ.ಚಾ ಫೆಸ್ಟ್ ದೀಸ್ ದಶೆಂಬರ್ 11 ತಾರ್ಕೆರ್ ಆಯ್ತಾರಾ ದುಸ್ರ್ಯಾ ಮಿಸಾ ಉಪ್ರಾಂತ್ ಫೆರಾರ್ ಹೊಲಾಂತ್ ಸಹಮಿಲನಾ ವೆಳಾರ್ ದಿತೆಲ್ಯಾಂವ್.
 ಹ್ಯಾ ಕ್ಲಿಪಾಂತ್ ಭಾಗ್ ಘೆತ್‌ಲ್ಲ್ಯಾ ಸರ್ವಾಂಕ್ ಆಮಿ ದೇವ್ ಬೊರೆಂ ಕರುಂ ಮ್ಹಣ್ತಾಂವ್ ಆನಿ ಅಭಿನಂದನ್ ಪಾಟಯ್ತಾಂವ್.

ಶಿರೋನಾಮೆ ಸ್ಪರ್ಧೆ - 2016: ಭಾಗ 5 (CAPTION CONTEST) ಫಲಿತಾಂಶ

ಹ್ಯಾ ಸ್ಪರ್ಧೆಯಲ್ಲಿ 10 ಜನಾಂಕಿ ಪಾತ್ರ್ ಘೆತ್‌ಲ್ಲೊ. ಇನಾಮಾ ಹಾಂಕಾಂ ಫಾವೊ ಚಾತಾತ್.

1. ಪಯ್ಲೆಂ ಇನಾಮ್: “ದಗ್ಡ್ಲಿ ತುಕಾ ಮೆಕ್ಲಲಿ ಕ್ರಿಸ್ತಾ ಖಾತಿರ್ ಜಿಯೆತಾನಾ, ಭುಜ್ಜಣ್ ತುಕಾ ಲಾಭ್ಲಲಿ ದೆವಾಚಿಂ ಉತರ್ ನಿಯಾಳ್ತಾನಾ”
ನಾಂವ್ : ಜ್ಯೋತಿ ಫೆರ್ನಾಂಡಿಸ್ - ಲೂಡ್ಸ್ ವಾಡೊ
2. ದುಸ್ರೆಂ ಇನಾಮ್: “ದೆವಾಚಿ ಉತರ್ ದಿತಾ ಮ್ಹಾಕಾ ಸಕತ್, ಕಷ್ಟೊಂಚ್ಯಾ ಕುಡಿಕ್ ಮ್ಹಜ್ಯಾ ತೆಂ ಜಾವ್ನಾಸಾ ವೊಕತ್”
ನಾಂವ್ : ಸಿಂತಿಯಾ ಕ್ರಾಸ್ - ಸಾಂ ಅನ್ನಾ ವಾಡೊ

ಆಯ್‌ಲ್ಲೆ ಹೆರ್ ಮಾತಾಳೆ

3. “ಬಲಿ ಭೆಟಂವ್ಚ್ಯಾ ಆದಿಂ ಬೊಕ್ಯಾಕ್ ಸಜಯ್ತಾಂ ಫುಲಾಂಚ್ಯಾ ಹಾರಾಂನಿ ಆಬ್ಲೆ ಮ್ಹಾಕಾ ಬಲಿ ದಿಂವ್ಚ್ಯಾ ಆದಿಂ ಸಂತೊಸ್ತಾಂ ಹಾಂವ್ ಜೆಜುಚ್ಯಾ ಉತ್ರಾಂನಿ”.
ನಾಂವ್: ಆಲ್ವಿನ್ ಮಸ್ಕರೇನಸ್, ಲೂಡ್ಸ್ ವಾಡೊ
4. “ಆಪೀರ್ ಜಾಲ್ಯಾ ಪಾತ್ರ್ಣಿ ಮ್ಹಜಿ ಸಂಸಾರಾಚೆರ್, ಅಖಂಡ್ ದವರ್ತಾಂ ಭರ್ವಸೊ ಮ್ಹಜೊ ಪವಿತ್ರ್ ಪುಸ್ತಾಕಾಚೆರ್”.
ನಾಂವ್: ಸ್ಟೀಡಲ್ ಫೆರ್ನಾಂಡಿಸ್ - ಲೂಡ್ಸ್ ವಾಡೊ
5. “ ದಾನ್ ನ್ಹಂಯ್ ಬಲಿದಾನ್”.
ನಾಂವ್: ಕಾರ್ಮೆಲಿಟಾ ಡಿ' ಸೋಜ - ನಿತ್ಯಾದರ್ ವಾಡೊ
6. “ಯೆಚ್ಯಾ ಬಲಿ- ರಾಕ್ತಾ ಶೆಳಿ”.
ನಾಂವ್: ಭೊನಿಫಾಸ್ ಫೆರ್ನಾಂಡಿಸ್ - ಭಾಗೆವಂತ್ ರೊಜಾರ್ ವಾಡೊ
7. “ಮೊಲಾಧಿಕ್ ಜಾಲಾ ಜೇವ್ ಮನ್ಶಾತಿಚೊ, ಸವಯ್ ಜಾಲಾ ಜೇವ್ ಮನ್ಶಾಚೊ”.
ನಾಂವ್: ಅಮೂಲ್ಯಾ ಡಿ'ಸೋಜ - ಸಾಂ ಅಂತೊನ್ ವಾಡೊ
8. “ಕಾಡ್ ಸುರಿ ಕಾತರ್ ದೊರಿ, ಜಿಯೊಂದಿ ತೊ ಜಿಯೆಸರಿ, ಕರುಂಕ್ ಧ್ಯಾನ್ ವೊರೆಸಾಂವ್ ನಿರಂತರಿ”.
ನಾಂವ್: ತೆರೆಜಾ ಡಿ'ಸೋಜ - ಭಾಗೆವಂತ್ ರೊಜಾರ್ ವಾಡೊ
9. “ವಾಂಜೆಲಾಚಿ ವಾಚಪ್ ದಿತಾ ಮ್ಹಾಕಾ ದೈವಿಕ್ ಆಧಾರ್. ತ್ಯಾ ವರ್ವಿ ದಗ್ಡೆಲ್ಯಾಂಕ್ ಹಾಂವ್ ಭೊಗ್ಸುಂಕ್ ತಯಾರ್”.
ನಾಂವ್: ಜ್ಯುಡಿ ಸ್ಯಾಂಟೊಸ್ - ಬಾಳೊಕ್ ಮರಿ ವಾಡೊ
10. “ಸೈತಾನ್ ಜರ್ ವೊಡ್ಲೆ ಬಳಾನ್ ಬಾಂದ್ತಿತ್ ಆಮ್ಚೆ ಚಲನ್, ದೆವಾಚ್ಯಾ ಉತ್ರಾನ್‌ಚ್, ಜೊಡ್ತಾಂವ್ ತಾರಣ್”.
ನಾಂವ್: ಆಲಿಸ್ ಡಿ'ಸಿಲ್ಲಾ - ಇಗರ್ಜೆ ವಾಡೊ
11. “ಹಿ ಬಲಿ ಘೆನಾ ಜಾಂವ್ಚ್ಯಾಕ್ ಕೊಣಿ ನಾ ಸರುಂ, ತುಜಿ ಖುಷಿ ತರ್ ಬಾಪಾ --- ಬಗ್ಗೆನ್ ಆಸಾ ಮೆರುಂ”.
ನಾಂವ್: ಜೊವಿಟಾ ರೆಬೆಲ್ಲೊ - ಪವಿತ್ರ್ ಆತ್ಮ್ಯಾ ವಾಡೊ
12. “ದೆವಾಚಿಂ ಉತರ್ ವಾಚುನ್ ಪಾತ್ರ್ಣಿಂತ್ಲೆಂ ಸುಟೊನ್ ಉಜ್ವಾಡಾಕ್ ದೆವಾ ಥಂಯ್ ಪರ್ತಿತಾ ಬಾಂದ್ಪಾಸಾಂತ್ಲೆಂ ಸುಟೊನ್”.
ನಾಂವ್: ಲಿಲ್ಲಿ ಫೆರ್ನಾಂಡಿಸ್ - ಪವಿತ್ರ್ ಆತ್ಮೊ ವಾಡೊ

ಎಕ್ಸಪ್ರೆಸ್ ಶಿರೋನಾಮೆ ಸ್ಪರ್ಧೆ 2016 ಭಾಗ - 6

(CAPTION CONTEST)



ಜೊಕ್ಕೊ ಮಾತಾಳೊ ದಿಯಾ ಫಾವೊತೆಂ ಇನಾಮ್ ಘೆಯಾ, ಹ್ಯಾ ಪಿಂತುರಾಕ್ ಜೊಕ್ಕೊ ಮಾತಾಳೊ (ಕ್ಯಾಪ್ಷನ್) ಬರೊವ್ನ್ ದಶೆಂಬರ್ 20 ತಾರಿಕೆ ಭಿತರ್ ಪಾವಿತ್ ಕರಾ ಆನಿ ಆಕರ್ಷಿತ್ ಇನಾಮಾಂ ಅಪ್ಪಾಯಾ. ಬರ್ಯಾಂತ್ಲ್ಯಾ ಬರ್ಯಾ ಕ್ಯಾಪ್ಷನಾಕ್ ಪಯ್ಲೆಂ ಆನಿ ದುಸ್ರೆಂ ಇನಾಮ್ ಲಾಭ್ಲಲೆಂ

ನಿಯಮಾಂ:

1. ಎಕ್ಲಾನ್ ಎಕ್ ಶಿರೋನಾಮೆ(ಕ್ಯಾಪ್ಷನ್) ಮಾತ್ರ್ ಧಾಡ್ಚೆಂ
2. ವಾಲ್ನಿಯಾ ಫಿರ್ಗಜ್‌ಗರಾಂಕ್ ಮಾತ್ರ್ ಆವ್ಕಾಸ್.
3. ಕುಟ್ಮಾಕ್ ಏಕ್ ಆವ್ಕಾಸ್
4. ಶಿರೋನಾಮೆ ಏಕ್ ವಾಕ್ಯ್ ಜಾಂವ್ಕ್ ಜಾಯ್
5. ಶಿರೋನಾಮೆ ಕೊಂಕ್ಣಿಂತ್ ಮಾತ್ರ್ ಬೊರೊಂವ್ಕ್ ಆವ್ಕಾಸ್

St Vincent Ferrer Church Valencia Indian Catholic Youth Movement (ICYM)

Presents
Auditions For

Sangeeth Saanz – 2017

Date: 4-12-2016 Time: 9:30am Venue: Conference Hall

Singing Auditions

Following Are The Categories

1) Children's Category

- Primary Section (1st Std To 4th Std)
- Higher Primary Section (5th Std To 7th Std)
- High School Section (8th Std To 10th Std)

2) Youth Category

- Youth 16 Years To 28 Years) [**Unmarried**]

3) Adult Category

29 Years To 50 Years

4) Senior Category

- 51 Years & Above

5) Group Category

- No Age Bar (The Team Should Consist Min 8 Members)

6) Duet Category

- No Age Bar

Rules For Singing Audition

- There Will Be Options Of Both **Solo And Duet Singing**.
- For The **Auditions Only Konkani, English, Hindi Songs** Will Be Allowed.
- Time Limit To Sing Is 2mins
- Guitar Can Be Arranged On Prior Request.
- Judges Decision Is Final.

- Selected Participants Names Will Be Displayed On The Notice Board On **11th December 2016**

Dance Auditions

- **Group Dance Only**
- No Age Bar
- Minimum 6 Member & Maximum 12

Rules For Dance Audition:

- Only Group Performance Is Allowed
- No Age Bar
- For Auditions Only Konkani And Hindi Songs Will Be Allowed.
- The Group Should Consist Minimum Of 6 Members & Maximum 12
- Time Allotted To Perform Is 3mins
- Any Type Of Dance Form Can Be Performed
- Judges Decision Is Final.
- Selected Participants Names Will Be Displayed On The Notice Board On **The 11th December 2016**
- The CD or USB Containing Song Should Be Given By 3 December, 2016.

For More Details Contact:

- 1) Gordon D'almeida: 8050605544**
- 2) Ashtone Pinto : 9743386658**

Election of Ward Representatives for the Parish Pastoral Council

Date/Day	Time	Ward	Place
21 st Nov Monday	6.00 p.m.	Sacred Heart	Denzil & Venessa D'Souza Canara Nursery Lane
22 nd Nov Tuesday	6.00 p.m.	Infant Jesus	Dolphy Saldanha
28 th Nov Monday	6.00 p.m. 6.45 p.m.	Infant Mary Holy Rosary	John Pinto (Throw ball ground) Janet Caldeira
29 th Nov Tuesday	6.00 p.m. 6.45 p.m.	St Antony St Anna	Ivan /Dr. Kavitha D'Souza Roshan Castelilno
30 th Nov Wednesday	6.00 p.m. 6.45 p.m.	Fatima Nithyadar	Letitia Castelino(Sylvia) Patrick Rasquinha Opp.to Mangala
11 th Dec Sunday	4.00 p.m. 4.45 p.m. 5.30 p.m. 6.00 p.m.	Holy Family Holy Cross St Sebastian Lourdes	Herbert Asha Monteiro Anaclate Correa,3 rd Cross Clifford Juliana Rego Ronald Lavina Rodrigues Eden, Gorigudda 2nd cross
13 th Dec. Tuesday	5.30 p.m. 6.00 p.m. 6.45 p.m.	St Joseph Church Ferrer	Lilly Patrao Emilda Monteiro Paul/Leeda Aquinas
14 th Dec Wednesday	6.00 p.m.	Carmel	Walter/Philomina D'Souza Stan Park
16 th Dec Friday	5.30 p.m. 6.00 p.m.	Vailankanni Holy Spirit	Celine Miranda, Ujjodi Joe D'Silva

Christmas Carols in the Wards

Date	Time	Ward	Place
7 th Dec Wed	6.00 p.m. 7.00 p.m.	Fatima & Holy Spirit St Sebastian	Celine D'Souza "Vivet Villa"
8 th Dec	7.00 p.m. 8.00 p.m.	& Vailankanni Church & St Joseph	Walter D'Cunha Cheshire Home
8 th Dec	6.00 p.m.	Infant Mary & Holy Rosary	Janet Caldeira
Thurs.	7.00 p.m. 8.00 p.m.	St Antony & St Anna Nithyadar & Carmel	Mak Revira Basement Betty Sequeira, Silva Cross Rd.
9 th Dec	6.00 p.m.	Lourdes & Infant Jesus	Dolphy Saldanha
Fri.	7.00 p.m. 8.00 p.m.	Holy Family & Holy Cross Sacred Heart & Ferrer	Franky Cynthia Mascarenhas Alice Pereira

ಚುಟುಕಾಂ

ಭಲಾಯ್ಕಿ ಸೊಡಿನಾ!

ತನ್ಯಾ ಪ್ರಾಯೆರ್ ದೆವಾಚಿ ಸೆವಾ ಕರುಂಕ್
ಮನ್ ಯೇನಾ ನಿಜಾಯ್ಕಿ
ರಿಟ್ಯಾರ್ ಜಾಲ್ಯಾ ಉಪ್ರಾಂತ್
ಮನ್ ಆಸ್ತಾ, ಸೊಡಿನಾ ಭಲಾಯ್ಕಿ!

ಮಾಕಾ ನ್ಹಯ್

ಎಕಾ ಸಿಮೆಸ್ತಿಂತ್ ಬರವ್ನ್ ಆಸ್ಲೆಂ
“ಆಜ್ ಮ್ಹಾಕಾ ಫಾಲ್ಯಾಂ ತುಕಾ”
ಸಿಮೆಸ್ತಿಂತ್ ಯೆತಾನಾ ಹರೈಕ್ಲ್ಯಾಚಾ ಮತಿಂತ್
ಫಾಲ್ಯಾಂ ಮ್ಹಾಕಾ ನ್ಹಯ್, ತಾಕಾ!

ಎಕೆಕ್ಲಿಂಚ್!

ಎಕ್ಲ್ಯಾಚಿ ಬಾಯ್ಲೆ ಉಬಿ ಜಾಲಿ
ಜಡಾಯ್ ದಾಕಂವ್ಚ್ಯಾ ಮೆಶಿನಾರ್
“ಎಕೆಕ್ಲಿಂಚ್ ಉಬಿ ರಾವಾ”
ಉತ್ರಾಂ ಉದೆಲಿಂ ಮೆಶಿನ್ ಸ್ತ್ರೀನಾರ್
- ಡಿ.ಎಸ್

Attestation Services

**Degree/ Diploma/I.T.I/ Nursing/ Pharmacy
Any Degree Professionals MBBS, MD.**

Documents Safety :

We C.P. Travels Established over 25 years, experienced in this field, follows certain series of steps during attestation process.

Attestation & Legalization

- ▶ HRD Attestations.
- ▶ Delhi Embassy & MEA (Ministry of External Affairs)
Notary/Mumbai Mantralaya / MOFA (Ministry of Foreign Affairs).
Cultural / SDM / Home Dept. / DOH / MOH.

Educational Documents

- ▶ Degree Convocation/ Diploma/ P.G. Degree / Nursing
B.E.D. / MS / BTech / CA / S.S.L.C. / PUC.

Personal Documents

- ▶ Birth/ Marriage / PCC/ Affidavit / Power of Attorney
Medical Certificate / Court Decree / Transalation.

Courier Cargo & Other services

BLUE DART **DHL** **FedEx**
Express

- ▶ Visit Visas/ Short term & Long term-U.A.E & Other Gulf countries.
- ▶ Visa Stamping / Emigration Clearance / Passport Services.
- ▶ Airticket (International & Domestic).
- ▶ Bus, Train Tickets.
- ▶ Car Rental.

C.P. Travels

**Ourania Building (Opp: Jimmy's Super Market)
Kadri, Mangaluru - 575 002.**

E-mail: cptravelsmangalore@gmail.com

Phone: 0824-2212322 / 2216322

**Mob : 9449991062 (WhatsApp No.)
7259751062 / 9632938080**

ಸಾಂ. ಆಂತೋನ್ ವಾಡ್ಯಾಂತ್ ಭುರ್ಗ್ಯಾಂಚೊ ದಿವಸ್ ಆಚರಣ್



ಖಾಣ್-ಪೀವನ್ ದೀವ್ನ್ ಧಾದೊಶಿ ಕೆಲೆಂ.

ಸಾಂ. ಆಂತೋನ್ ವಾಡ್ಯಾಚಿ ಜಮಾತ್ ನವೆಂಬರ್ 10 ತಾರಿಕೆರ್ ಶ್ರೀ ನವೀನ್ / ಝಿನಾ ಸಲ್ವಾನ್ಟಾ ಹಾಂಚಾ ಘರಾ ಜಮ್ಲಿ. ತ್ಯಾ ದಿಸ್ ಭುರ್ಗ್ಯಾಂಚೊ ದಿವಸ್ ಆಚರಣ್ ಕೆಲೊ. ಶುಭ್‌ವಾರ್ತಾ ವಾಂಟುನ್ ಘೆಂವ್ಚಾ ಸಾತ್ ಮೆಟಾಂಚಾ ವಿಧಾನಾಂತ್ ಭುರ್ಗ್ಯಾಂನಿ ಕ್ರಿಯಾಳ್ ಥರಾನ್ ಭಾಗ್ ಘೆತ್ಲೊ. ಜಮಾತೆಚಾ ಸಮಾಪ್ತೆ ಉಪ್ರಾಂತ್ ಭುರ್ಗ್ಯಾಂಕ್ ಖೆಳ್ ಚಲವ್ನ್ ವೆಲೆ ಆನಿ ಜೆಕ್‌ಲ್ಯಾಂಕ್ ಇನಾಮಾ ವಾಂಟಿಲ್ಲೆ. ತ್ಯಾ ದಿಸ್ 15 ವರಾಂ ಸಂಪಯಿಲ್ಲ್ಯಾ ನೇಹಾಚೊ ಜಲ್ಮಾ ದಿವಸ್ ಆಚರಣ್ ಕೆಲೊ. ಭುರ್ಗ್ಯಾಂನಿ ಪದಾಂ ಗಾವ್ನ್ ವ್ಹಡಾಂಕ್ ಧಾದೊಶಿ ಕೆಲೆಂ. ಹ್ಯಾ ಸಂಭ್ರಮಾಕ್ 24 ಭುರ್ಗ್ಯಾಂನಿ ವ್ಹಡಾ ಆನಂದಾನ್ ವಾಂಟೊ ಘೆತ್ಲೊ. ಜಮ್ಲೆಲ್ಯಾ 56 ಲ್ಹಾನಾ ತಶೆಂ ವ್ಹಡಾಂಕ್

- ಮೇಬಲ್ ಸಲ್ವಾನ್ಟಾ, ಸಂಚಾಲಕಿ

ಭುರ್ಗ್ಯಾಂಚೊ ದಿವಸ್

ಸಾಂ. ವಿಶೆಂತ್ ಫೆರೆರ್ ಕಿಂಡರ್ ಗಾರ್ಟನ್ ಇಸ್ಕೂಲಾಚ್ಯಾ ಭುರ್ಗ್ಯಾಂನಿ ನವೆಂಬರ್ 14 ತಾರಿಕೆರ್ ಭುರ್ಗ್ಯಾಂಚೊ ದಿವಸ್ ಆಚರಣ್ ಕೆಲೊ. U.K.G. ಭುರ್ಗ್ಯಾಂನಿ ಗಿತಾ ದ್ವಾರಿಂ ಕಾರ್ಯಕ್ರಮಾಚಿ ಸುರ್ವಾತ್ ಕೆಲಿ. ಶ್ರೀಮತಿ ದೀಪಿಕಾನ್ ಭುರ್ಗ್ಯಾಂ ಪಾಸೊನ್ ಮಾಗ್ಲೆಂ ಸಿಸ್ಟರ್ ಲಿಲ್ಲಿ ಸುಪ್ರಿಯಾನ್ ಹಾಜರ್ ಆಸ್‌ಲ್ಲ್ಯಾ ಸರ್ವಾಂಕ್ ಸ್ವಾಗತ್ ಕೆಲೊ.

ಇಸ್ಕೂಲಾಂತ್ ಆಸಾ ಕೆಲ್ಲ್ಯಾ Sports, Singing ಆನಿ Drawing ಸ್ಪರ್ಧ್ಯಾಂನಿ ಸರ್ವ್ ಭುರ್ಗ್ಯಾಂನಿ ಪಾತ್ರ್ ಘೆತ್ಲೊ. ತಶೆಂಚ್ ನವೆಂಬರ್ 14 ತಾರಿಕೆರ್ Fancy dress ಸ್ಪರ್ಧೊ ಆಸಾ ಕೆಲ್ಲೊ. ಮಾ| ಬಾಪ್ ಜೇಮ್ಸ್ ಡಿಸೋಜ ಹಾಜರ್ ಆಸೊನ್ ತಾಂಚಾ ಸಂದೇಶಾಂತ್, ಭುರ್ಗ್ಯಾಂಕ್ ಶಿಕಾಪ್ ನ್ಹಯ್ ಆಸ್ತಾಂ ದುಸ್ರ್ಯಾ ಚಟುವಟಿಕೆನಿಯೇ ಭಾಗ್ ಘೆಜೆ ಆನಿ ಆಮ್ಚ್ಯಾ ಇಸ್ಕೂಲಾಂತ್ ಶಿಕ್ಷಕಿಂ ಹ್ಯಾ ಸರ್ವ್ ರಿತಿನ್ ತಾಂಕಾಂ ಮುಖೆಲ್ಪಣ್ ದಿತಾತ್. ತಶೆಂಚ್ ಸರ್ವ್ ಭುರ್ಗ್ಯಾಂಕ್ ವಿಗಾರ್ ಬಾಪಾನಿ ಇನಾಮಾಂ ಆನಿ ಪ್ರಮಾಣ್ ಪತ್ರಾಂ ದೀವ್ನ್ ಉಲ್ಲಾಸಿಲೆಂ ಸಗ್ಲೆಂ ಕಾರ್ಯಕ್ರಮ್ ಶ್ರೀಮತಿ ಎಮಿಲ್ಟಾ ಮೊಂತೇರೊನ್ ಚಲೊವ್ನ್ ವ್ಹೆಲೆಂ. ಶ್ರೀಮತಿ ಜೆನಿಟ್ ಲೋಬೊನ್ ಧನ್ಯವಾದ್ ದೀವ್ನ್ ತ್ಯಾ ದಿಸಾಚೆಂ ಕಾರ್ಯಕ್ರಮ್ ಯಶಸ್ವಿ ರಿತಿನ್ ಅಖೇರ್ ಕೆಲೆಂ.



ಸರ್‌ಲ್ಲ್ಯಾ ಸಮೆಸ್ತ್ ಭಾವಾರ್ಥ್ಯಾಂಚೊ ಉಗ್ಡಾಸ್

“ಅಂತರ್ಲಲಿಂ ಆಮ್ಚಿಂ ಕುಟ್ಮಾಚೊ ದಿವೊ,
ಮಾಗ್ಣಾಂತ್ ಉಗ್ಡಾಸ್ ದವರ್ಯಾಂ ಸದಾಂಚ್ ಜಿವೊ”.

ನವೆಂಬರ್ 1 ತಾರಿಕೆರ್ ಸಾಂಜೆರ್ 5.30 ವರಾರ್ ಫುಲ್ಗತ್ತಿಂತ್ಲ್ಯಾ ಅತ್ಯಾಂ ಪಾಸತ್ ಏಕ್ ಕುಟಮ್ ಜಾವ್ನ್ ಸಾಸ್ಣಾಚೊ ವಿಶೆವ್ ದೆವಾನ್ ತಾಂಕಾಂ ಫಾವೊ ಕರ್ಚ್ಯಾಕ್ ಮಿಸಾಚೆಂ ಬಲಿದಾನ್ ಭೆಟಯ್ಲೆಂ.

ಪ್ರಧಾನ್ ಯಾಜಕ್ ಜಾವ್ನ್ ವಿಗಾರ್ ಬಾಪ್ ಮಾ| ಜೇಮ್ಸ್ ಸೊಜಾಂನಿ ಮೀಸ್ ಭೆಟಯ್ಲೆಂ. ಸಹಾಯಕ್ ವಿಗಾರ್ ಬಾಪ್ ನವೀನ್ ಪಿಂಟೊನ್ ಶೆರ್ಮಾಂವ್ ದಿಲೊ. ವಸ್ತೆ ಯಾಜಕ್ ಬಾಪ್ ಅರುಣ್ ಲೋಬೊನ್ ಸರ್‌ಲ್ಲ್ಯಾಂ ಪಾಸತ್ ವಿಶೇಷ್ ಮಾಗ್ಲೆಂ ಭೆಟಯ್ಲೆಂ. ಬಾಪ್ ವಿಲಿಯಂ ಬರೊಕ್ಯಾಸಾನ್ ಮೆಟ್ಲೊ ನಿಯಾಳ್ ದಿಲೊ. ಉಪ್ರಾಂತ್ ಸಿಮೆಸ್ತ್ರಿಕ್ ವಚುನ್ ಮಾಗ್ಲೆಂ ಆನಿ



ಫೊಂಡ್ ಆಶೀರ್ವದಿತ್ ಕೆಲೆ.



ಭುರ್ಗ್ಯಾಂಚೊ ದೀಸ್ ಆಚರಣ್

ನವೆಂಬರ್ 14 ತಾರಿಕೆರ್ ಸಾಂಜೆರ್ 5.00 ವೊರಾರ್ ಇಗರ್ಜೆಚ್ಯಾ ಗೋಲ್ಡನ್ ಜ್ಯುಬಿಲಿ ಸಾಲಾಂತ್

ಭುರ್ಗ್ಯಾಂಚೊ ದೀಸ್ ಆಚರಣ್ ಕೆಲೊ. ಪಯ್ಲ್ಯಾ ಕ್ಲಾಸಿ ಥಾವ್ನ್ ಥಾವ್ಯಾ ಕ್ಲಾಸಿ ಪರ್ಯಾಂತ್ ಒಟ್ಟುಕ್ 300 ಭುರ್ಗಿಂ ಆಸ್ಲಿಂ. ಪಯ್ಲೆ ಸುವಾತೆರ್ ಸಹಾಯಕ್ ವಿಗಾರಾಂನಿ ಮಾಗ್ಲ್ಯಾ ವಿಧಿ ಚಲೊವ್ನ್ ವೆಲಿ. ಆನಿ ಭುರ್ಗ್ಯಾಂ ಪಾಸೊತ್ ವಿಶೇಷ್ ರಿತಿನ್ ಮಾಗ್ಲೆಂ. ಉಪ್ರಾಂತ್ ಕುಮಾರಿ ಸ್ವೀನಿ ಸೊಜಾನ್ ಭುರ್ಗ್ಯಾಂಕ್ ಕ್ಲಾಸಿ ಲೆಕಾನ್ ವಿವಿಧ್ ಮನೋರಂಜನ್ ದಿಂವ್ಚೆ ತಸಲೆ ಖೆಲ್ ಮಾಂಡುನ್ ಹಾಡ್ಲೆ. ರೂಬೆನ್ ಬ್ರ್ಯಾಗ್ನಾಚ್ಯಾ ಮುಕೇಲ್ಪಣಾ ಖಾಲ್ ಭುರ್ಗ್ಯಾಂಕ್ ಮನೋರಂಜನ್ ದಿಂವ್ಚ್ಯಾಕ್ ಥೊಡಿಂ ನೃತ್ಯಾಂ ಸಾದರ್ ಕೆಲಿಂ.

ಉಪ್ರಾಂತ್ ಡ್ರಾಯಿಂಗ್ ಸ್ಪರ್ಧ್ಯಾಂತ್ ಜಿಕ್ಲೆಲ್ಯಾಂಕ್, ಆಲ್ತಾರ್ ಭುರ್ಗ್ಯಾಂಕ್, ಶಿರೊನಾಮ್ ಸ್ಪರ್ಧ್ಯಾಂತ್ ಜಿಕ್ಲೆಲ್ಯಾಂಕ್ ಆನಿ ಭುರ್ಗ್ಯಾಂಚ್ಯಾ ದಿಸಾ ಮಾಂಡುನ್ ಹಾಡ್ಲ್ಲ್ಯಾ ಖೆಳಾಂತ್ ಜಿಕ್ಲೆಲ್ಯಾಂಕ್



ಇನಾಮಾಂ ವಾಂಟ್ಲಿಂ. ವಿಗಾರ್ ಬಾಪಾನಿ ಭುರ್ಗ್ಯಾಂಕ್ ಮೊಲಾದಿಕ್ ಸಂದೇಶ್ ದಿಲೊ. ಸಹಾಯಕ್ ವಿಗಾರ್, ಫಿರ್ಗಜ್ ಉಪಾಧ್ಯಕ್ಷ್, ಕಾರ್ಯದರ್ಶಿ ಆನಿ ಥೊಡಿಂ ಭುರ್ಗ್ಯಾಂಚಿಂ ವ್ಹಡಿಲಾಂ ಹಾಜರ್ ಆಸ್ಲಿಂ. ಹರೈಕಾ ಭುರ್ಗ್ಯಾಂಕ್ ಪೆನ್ಸ್ ಆನಿ ನಿಮಾಣೆಂ ಐಸ್ಕ್ರೀಮ್ ದೀವ್ನ್ ಕಾರ್ಯಂ ಅಕೀರ್ ಕೆಲೆಂ.





ಫೆರೆರ್ ವಾಡ್ಯಾಚ್ಯಾ ಫೆಸ್ತಾಚಿ ವರ್ವಿ



ನವೆಂಬರ್ 12 ತಾರಿಕೆರ್ ಸನ್ವಾರಾ ಸಾಂಜೆರ್ ಫೆರೆರ್ ವಾಡ್ಯಾಚೊ ದೀಸ್ ಸಂಭ್ರಮಾನ್ ಆಚರಣ್ ಕೆಲೊ. ಸಾಂಜೆರ್ 5.30 ವೊರಾರ್ ಬಾಪ್ ನವೀನ್ ಪಿಂಟೊನ್ ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಮಿಸಾ ಉಪ್ರಾಂತ್ ವಾಡ್ಯಾಗಾರಾಂ ಫೆರೆರ್ ಸಾಲಾಂತ್ ಸಾಂಗಾತಾ ಮೆಳ್ಳಿಂ. ಕಾರ್ಯಾಕ್ ಮಾನಾಚೆ ಸಯ್ತೆ ಜಾವ್ನ್ ವಿಗಾರ್ ಬಾಪ್, ಸಹಾಯಕ್ ವಿಗಾರ್, ವಸ್ತೆ ಯಾಜಕ್, ಬಾಪ್ ಆರುಣ್ ಲೋಬೊ, ಮಾ ಬಾ ವಿಲಿಯಂ ಬರೊಕ್ಲೆಸ್ ತಶೆಂಚ್ ಫಿರ್ಗಜ್ ಗೊವ್ವಿಕ್ ಪರಿಶದೆಚೊ ಉಪಾಧ್ಯಕ್ ಮಾನೆಸ್ತ್ ಅರುಣ್‌ರಾಜ್ ರೊಡ್ರಿಗಸ್, ಕಾರ್ಯದರ್ಶಿ ಮಾನೆಸ್ತ್ ಲೆಸ್ಲಿ ಸೊಜ್ ಆನಿ ಉರ್‌ಲ್ಲ್ಯಾ ವಾಡ್ಯಾಂಚೆ ಗುರ್ಕಾರ್ ಹಾಜರ್ ಆಸ್‌ಲ್ಲೆ. ಸುರ್ವೆರ್ ಗೀತ್ ಗಾವ್ನ್ ಕಾರ್ಯಕ್ರಮಾಚೆರ್ ದೆವಾಚೊ ಆಶೀರ್ವಾದ್

ಮಾಗ್ಲೊ. ಲ್ಹಾನಾಂ ಭುರ್ಗ್ಯಾಂನಿಂ ನೃತ್ಯ ರೂಪಾರ್ ಸ್ವಾಗತ್ ಕೆಲೊ ಆನಿ ಜಮ್ಲೆಲ್ಯಾ ಸರ್ವಾಂಕ್ ಗುರ್ಕಾರ್ನ್ ಶ್ರೀಮತಿ ಇವೆಟ್ ಪಿರೆರಾನ್ ಸ್ವಾಗತ್ ಕೆಲೊ. ಸಂಚಾಲಕಿ ಶ್ರೀಮತಿ ತೆರೆಜಾ ಲೀಡಾ ಅಕ್ಟಿವ್ ಸಾನ್ ವಾರ್ಷಿಕ್ ವರ್ವಿ ಸಭೆ ಮುಕಾರ್ ದವರ್ಲಿ. ವಿಗಾರ್ ಬಾಪ್ ಮಾನಾಧಿಕ್ ಜೇಮ್ಸ್ ಡೆ'ಸೋಜನ್ ಆಪ್ಲೊ ಸಂದೇಶ್ ದೀವ್ನ್ ವಾಡ್ಯಾಚೆ ಗುರ್ಕಾರ್ಚಿಕ್ ತಶೆಂಚ್ ಸರ್ವ್ ವಾಡ್ಯಾಗಾರಾಂಕ್ ಬರೆಂ ಮಾಗ್ಲೆಂ. ಮಾಜಿ ಗುರ್ಕಾರ್ನ್ ಶ್ರೀಮತಿ ರೀಟಾ ಮಿನೇಜಸ್ ಹಿಣೆಂ ವಾಡ್ಯಾಕ್ ದಿಲ್ಲ್ಯಾ 8 ವರ್ಸಾಂಚೆ ಸೆವೆ ಖಾತಿರ್ ಫುಲಾಂಚೊ ತುರೊ ದೀವ್ನ್ ಸನ್ಮಾನ್ ಕೆಲೊ. ತಶೆಂಚ್ ಶ್ರೀ ಆಲ್ವಿನ್ ಮಸ್ಕರೇನಾಸಾಕ್ ತಾಚ್ಯಾ 70 ವರ್ಸಾಂಚ್ಯಾ ಜಲ್ಮಾ ದಿಸಾಚೆ ಶುಭಾಶಯ್ ಪಾಠಯ್ಲೆ. ವಾಡ್ಯಾ ಥಾವ್ನ್ ವಿವಿಧ್ ಮನೋರಂಜನ್



ಕಾರ್ಯೆಂ ಮಾಂಡುನ್ ಹಾಡ್‌ಲ್ಲೆಂ, ಶ್ರೀಮತಿ ಲೀನಾ ಡೆ'ಸೋಜನ್ ಸರ್ವಾಂಚೊ ಉಪ್ಕಾರ್ ಭಾವುಡ್ಲೊ. ಶ್ರೀಮತಿ ಶೋಭಾ ಕ್ರಾಸ್ತಾನ್ ಸಗ್ಳೆಂ ಕಾರ್ಯೆಂ ಚಲೊವ್ನ್ ವೆಲೆಂ. 125 ಜಣಾಂನಿ ಹ್ಯಾ ಸಂಭ್ರಮಾಂತ್ ಭಾಗ್ ಘೆತ್‌ಲ್ಲೊ. ಮಾ ಬಾ ವಿಲಿಯಂ ಬರೊಕ್ಲೆಸನ್ ಜೆವ್ಣಾಚೆರ್ ಆಶೀರ್ವಾದ್ ಮಾಗ್ಲೊ ಆನಿ ಜೆವ್ಣಾ ಸವೆಂ 9 ವೊರಾರ್ ಕಾರ್ಯೆಂ ಸಂಪ್ಲೆಂ.

- ತೆರೆಜಾ. ಎಲ್. ಅಕ್ಟಿವಿಸ್ - ಸಂಚಾಲಕಿ

ಧಿರಾವ್ಣೆಚ್ಯಾ ಸಂಸ್ಕಾರಾಚೊ ಸಂಭ್ರಮ್

ವಾಲೆನ್ನಿಯಾ ಫಿರ್ಗಜೆಚ್ಯಾ ಪಿ.ಯು.ಸಿ. ತಶೆಂ ಧಾವ್ಯಾ ಕ್ಲಾಸಿಚ್ಯಾ ಒಟ್ಟುಕ್ 102 ಭುರ್ಗ್ಯಾಂಕ್ ಅ ಮಾ ದೊ ಲುವಿಸ್ ಪಾವ್ಲ್ ಸೊಜ್, ಆಮ್ಚ್ಯಾ ಗೊವ್ವಿ ಬಾಪಾನ್ ನವೆಂಬರ್ 5 ತಾರಿಕೆರ್ ಸನ್ವಾರಾ ಸಾಂಜೆಚ್ಯಾ 5.30 ವರಾಂಚ್ಯಾ ಮಿಸಾಚೆರ್ ಕ್ರಿಜಾಚೊ ಸಾಕ್ರಾಮೆಂತ್ ದಿಲೊ. ಪಯ್ಲೆ ಸುವಾತೆರ್ ಯಾಜಕಾಂನಿ, ಭುರ್ಗ್ಯಾಂನಿ, ವ್ಹಡಿಲಾಂನಿ ಗೊವ್ವಿ ಬಾಪಾಕ್ ಬರೊ ಯೆವ್ಕಾರ್ ದಿಲೊ. ವಿಗಾರ್ ಬಾಪಾಂನಿ ರ್ಹುಲೊ ಫಾಲ್ನ್ ಸ್ವಾಗತ್ ಕೆಲೊ.



ಕ್ರಿಜ್ಮಾಚ್ಯಾ ಭುರ್ಗ್ಯಾಂ ಪಯ್ಕಿಂ ಕ್ರಿಸ್ತನ್ ಡಿ'ಕೂಜಾನ್ ಫುಲಾಂಚೊತುರೊ ದೀವ್ನ್ ಸ್ವಾಗತ್ ಕೆಲೊ. ಉಪ್ರಾಂತ್ ಗೊವ್ಳಿ ಬಾಪಾನಿ ಭುರ್ಗ್ಯಾಂ ಲಾಗಿಂ ಭಾವಾರ್ಥಾಕ್ ತಶೆಂ ಕ್ರಿಜ್ಮಾಚ್ಯಾ ಸಾಕ್ರಾಮೆಂತಾಕ್ ಲಗ್ತಿ ಜಾಲ್ಲಿಂ ಸವಲಾಂ ವಿಚಾರ್ಲಿಂ. ಉಪ್ರಾಂತ್ ಮಿಸಾಚೆಂ ಬಲಿದಾನ್ ಆನಿ ಥಿರಾವ್ಣೆಚೊ ಸಂಸ್ಕಾರ್ ದಿಲೊ. ಮಿಸಾ ಉಪ್ರಾಂತ್ ಗೊವ್ಳಿ ಬಾಪಾಕ್ 75 ವರ್ಸಾಂಚ್ಯಾ



ಜಿವಿತಾಚ್ಯಾ ದೆಣ್ಯಾಂ ಖಾತಿರ್, 20 ವರ್ಸಾಂ ಮಂಗ್ಳುರ್ಚೊ ಗೊವ್ಳಿ ಜಾಂವ್ಚೆಂ ಭಾಗ್ ಮೆಳ್‌ಲ್ಲ್ಯಾ ಖಾತಿರ್ ಆನಿ 50 ವರ್ಸಾಂಚ್ಯಾ ಯಾಜಕೀ ಜಿವಿತಾಚಿ ಘಡಿ ಉಗ್ಡಾಸಾಕ್ ಹಾಡ್ನ್ ಸನ್ಮಾನ್ ಕೆಲೊ. ಫಿರ್ಗಜಿಚೊ ಕಾರ್ಯದರ್ಶಿ ಶ್ರೀಮಾನ್ ಲೆಸ್ಲಿ ಸೊಜ್ ಹಾಣೆಂ ಮಾನ್ ಪತ್ರ್ ವಾಚುನ್ ಅರ್ಪಿಲೆಂ. ವಿಗಾರ್ ಬಾಪಾನಿ ಶೊಲ್ ಪಾಂಗ್ಲುನ್ ಮಾನ್ ಅರ್ಪಿಲೊ ಆನಿ ಸಹಾಯಕ್ ವಿಗಾರಾನ್ ಯೆಲೊ ಅರ್ಪಿಲೊ. ನಿಮಾಣೆಂ ಮಾನೆಸ್ತ್ ಲುವಿ ಜೆ. ಪಿಂಟೊಚ್ಯಾ ಕುಮ್ತಾನ್ ಸರ್ವ್ ಭುರ್ಗ್ಯಾಂಕ್ ಪವಿತ್ರ್ ಪುಸ್ತಕ್ ವಾಂಟ್ಲೆ.



ಭುರ್ಗ್ಯಾಂಕ್ ಚಿತ್ರ್ ಸೊಡೊಂವ್ಚೊ ಸ್ಪರ್ಧೊ

ICYM ವಾಲೆನ್ನಿಯಾ ಘಟಕಾನ್ ಚಿತ್ರ್ ಸೊಡೊಂವ್ಚೊ ಸ್ಪರ್ಧೊ ನವೆಂಬರ್ 6 ತಾರಿಕೆರ್ ಸಾಕಾಳಿಂ 9.30 ಥಾವ್ನ್ 11.30 ವರಾಂ ಪರ್ಯಾಂತ್ ಪಯ್ಲ್ಯಾ ಕ್ಲಾಸಿ ಥಾವ್ನ್ ಧಾವ್ಯಾ ಕ್ಲಾಸಿ ಪರ್ಯಾಂತ್ ಭುರ್ಗ್ಯಾಂಕ್ ಮಾಂಡುನ್ ಹಾಡ್‌ಲೊ. ಹ್ಯಾ ಸ್ಪರ್ಧ್ಯಾಂತ್ ಒಟ್ಟುಕ್ 134 ಭುರ್ಗ್ಯಾಂನಿ ವಾಂಟೊ ಘೆತ್‌ಲೊ. ಸ್ಪರ್ಧ್ಯಾಕ್ ವಿಷಯ್:

- | | | | |
|-----------------|------------------------------|----------------|-----------------|
| ಪಯ್ಲಿ ಕ್ಲಾಸ್: | ಫುಲಾಂಚೆಂ ವಾಚ್ | ದುಸ್ರಿ ಕ್ಲಾಸ್: | ಕ್ರಿಸ್‌ಮಸ್ ಟ್ರೀ |
| ತಿಸ್ರಿ ಕ್ಲಾಸ್: | ಮ್ಹಜ್ಯಾ ಸೊಪ್ಲಾಚೆಂ ಘರ್ | ಚವ್ತಿ ಕ್ಲಾಸ್: | ಮ್ಹಜೆಂ ಇಸ್ಕೂಲ್ |
| ಪಾಂಚ್ಚಿ ಕ್ಲಾಸ್: | ಇಗರ್ಜ್ ಆನಿ ಇಗರ್ಜೆಚೆಂ ಭೊಂವಾರ್ | ಸವಿ ಕ್ಲಾಸ್: | ಹಳ್ಳೆಚೆಂ ದೃಶ್ |
| ಸಾತ್ವಿ ಕ್ಲಾಸ್: | ಸಿಟಿ ದೃಶ್ | ಅಟ್ವಿ ಕ್ಲಾಸ್: | ದೀಪಾವಳಿ ಆಚರಣ್ |
| ನವಿ ಕ್ಲಾಸ್: | ನತಾಲಾಂ ಫೆಸ್ಟ್ ಆಚರಣ್ | ಧಾವಿ ಕ್ಲಾಸ್: | ಕಾಜಾರ್ ಆಚರಣ್ |





ಗೊವಿಕ್ ಪರಿಷದ್ ಸಾಂದ್ಯಾಂಕ್ ಪಿಕ್‌ನಿಕ್

ಅಕ್ಟೋಬರ್ 30 ತಾರಿಕೆರ್ ಗೊವಿಕ್ ಪರಿಷದ್‌ಚ್ಯಾ ಸಾಂದ್ಯಾಂಕ್ ಎಕಾ ದಿಸಾಚೆಂ ಪಿಕ್‌ನಿಕ್ ಆಸಾ ಕೆಲೆಂ. ಸಕಾಳಿಂ 9.30 ವೊರಾರ್ ವಾಲೆನ್ನಿಯಾ

ಇಗರ್ಜೆ ಥಾವ್ನ್ ಪಯ್ಲೆ ಸುರ್ವಾತ್ ಜಾಲೆಂ. ಮಾ ಬಾ| ಅರುಣ್ ಲೋಬೊನ್ ಮಾಗ್ಣ್ಯಾ ಮುಕಾಂತ್ ದೆವಾಚೊ ಆಶೀರ್ವಾದ್ ಮಾಗೊನ್ ಪಯ್ಣಾಕ್ ಸುರ್ವಾತ್ ದಿಲಿ. ಜುಸ್ತ್ 10 ವೊರಾರ್ ಸುರತ್ಕಲ್‌ಚ್ಯಾ ಹೊಸಬೆಚ್ಚು ಮ್ಹಳ್ಯಾ ಜಾಗ್ಯಾರ್ ವಚೊನ್ ಪಾವ್ಲಾಂವ್. ಉಪಾಧ್ಯಕ್ಷ್ ಅರುಣ್‌ರಾಜಾನ್ ವಿವಿಧ್ ಮನೋರಂಜನ್ ದಿಂವ್ಚೆ ತಸಲೆ ಖೆಲ್ ಮಾಂಡುನ್ ಹಾಡ್ಲೆ. ಜಿಕ್ಲೆಲ್ಯಾಂಕ್ ಇನಾಮಾಂ ವಾಂಟ್ಲಿಂ. ಮಾನೆಸ್ತ್ ಡೊಲ್ಹಿ ಸಲ್ಡಾನಾನ್ ಹಾಸ್ಯಾಭರಿತ್ ರಿತೀರ್ ಭಲಾಯ್ಕಿ ಮಾಗ್ಲಿ. ಸರ್ವ್ ಸಾಂದ್ಯಾಂನಿ ಪದಾಂ, ಗಾಯನಾಂ ಆನಿ ನೃತ್ಯಾ



ಮುಕಾಂತ್ ದಾಧೊಸ್ಕಾಯ್ ವಾಂಟುನ್ ಘೆತ್ಲಿ. ಥೊಡ್ಯಾ ಸಾಂದ್ಯಾಂನಿ ಮುಕೇಲ್ಪಣಾಚೊ ಅನ್ವೋಗ್ ವಾಂಟುನ್ ಘೆತ್ಲೊ. ರುಚಿಕ್ ಜೆವಣ್ ಜಾತಚ್ ಹಾಸಿ ಹಾಸಿ ಖೆಲ್ ಮಾಂಡುನ್ ಹಾಡ್ಲೊ. ಜಿಕ್ಲೆಲ್ಯಾಂಕ್ ಇನಾಮಾಂ ದಿಲಿಂ.

ನಿವಾಣೆಂ ದರ್ಯಾ ದೆಗೆರ್ ವಚೊನ್ ಥೊಡೊ ವೆಳ್ ಖರ್ಚಿಲೊ. ವಿಗಾರ್, ಸಹಾಯಕ್ ವಿಗಾರ್ ಸಾಂಗಾತಾ 35 ಜಣಾಂನಿ ಹ್ಯಾ ಪಿಕ್‌ನಿಕಾಂತ್ ವಾಂಟೊ ಘೆತ್ಲೊ.



ವೈಶಂತಿಕ್ ಭಾವಾಂಚೆಂ ಪಿಕ್‌ನಿಕ್ ಸಿ.ಎಲ್. ಸಿ. ಸಾಂದ್ಯಾಂ ಸಂಗಿಂ



ನವೆಂಬರ್ 6, 2016 ವೆರ್ ಸಕಾಳಿಂ 9.30 ವೊರಾರ್ ವೈಶಂತಿಕ್ ಭಾವ್ ಸಿ.ಎಲ್.ಸಿ. ಸಾಂದ್ಯಾಂ ಸಂಗಿಂ ತೋಕೂರ್ ಇಗರ್ಜೆಕ್ ಎಕಾ ದಿಸಾಚ್ಯಾ ಪಿಕ್‌ನಿಕಾ ಖಾತಿರ್ ವಾಲೆನ್ನಿಯಾ ಇಗರ್ಜೆ ಥಾವ್ನ್ ಭಾಯ್ ಸರೆ.

ಸಕಾಳಿಂ 10 ವೊರಾರ್ ತೋಕೂರ್ ಫಿರ್ಗಜೆಚ್ಯಾ ವಿಗಾರಾನ್ ಮಾ ಬಾ| ರಿಚ್ಡರ್ಡ್ ಲಸ್ತಾದೊನ್, ತೋಕೂರ್ ಇಗರ್ಜೆಂತ್ ವರ್ತ್ಯಾ ಮೊಗಾನ್ ಸರ್ವಾಂಕ್ ಸ್ವಾಗತ್ ಕೆಲೊ. ಸಕಾಳಿಂಚೊ ಕಾಫಿ



ಪ್ಲಳಾರ್ ಸಂಪ್ರಚ್ ಶ್ರೀ ಡೊಲ್ಫಿ ಸಲ್ಡಾನಾನ್ ಆನಿ ಶ್ರೀಮತಿ ಝೀನಾ ಮಚಾದೊನ್ ಸರ್ವಾಂಕ್ ವಿವಿಧ್ ಖೆಳ್ ಚಲೊವ್ನ್ ವ್ಹೆಲೆ ಆನಿ ಜಿಕ್‌ಲ್ಯಾಂಕ್ ಇನಾಮಾಂ ವಾಂಟ್ಲಿಂ.

ದನ್ವಾರಾಂ ಜೆವ್ಣಾ ಪಯ್ಲೆಂ ವಾಲೆನ್ನಿಯಾ ಫಿರ್ಗಜೆಚೊ ವಿಗಾರ್ ಮಾ ಬಾ ಜೇಮ್ಸ್ ಸೊಜ್, ಸಹಾಯಕ್ ವಿಗಾರ್ ಮಾ ಬಾ ನವೀನ್ ಪಿಂಟೊ ಆನಿ ವಸ್ತೆ ಯಾಜಕ್ ಮಾ ಬಾ ಅರಾಣ್ ಲೋಬೊ



ಹಾಣಿಂ ತೋಕೂರ್ ಇಗರ್ಜೆಕ್ ಯೇವ್ನ್ ಸರ್ವಾಂಕ್ ಸಾಂಗಾತ್ ದಿಲೊ ಆನಿ ವಿಗಾರಾನ್ ಜೆವ್ಣಾಚೆರ್ ಆಶೀರ್ವಾದ್ ಮಾಗ್ಲೆಂ. ಜೆವ್ಣಾ ಉಪ್ರಾಂತ್ ಸ್ವಯಂ ಚಾಲಿತ್ ದೋಣಿರ್ ಮಾ ಬಾ ರಿಚ್ಚರ್ಡ್ ಲಸ್ತಾದೊನ್ ಸರ್ವಾಂಕ್ ಭೊಂವ್ಡಾಯ್ಲೆಂ. ಸಾಂಜೆರ್ 6 ವೊರಾರ್ ಪಿಕ್‌ನಿಕಾಚೊ ಸಂತೊಸ್ ಆಪ್ಣಾವ್ನ್ ಧಾದೊಲಿ ಜಾವ್ನ್ ಸಕ್ಡಾಂ ಸಾಂಗಾತಾ ಪಾಟಿಂ ವಾಲೆನ್ನಿಯಾ ಪಾವ್ಲಿಂ.

ಕೇರಳಾಕ್ ಯಾತ್ರಿಕ್ ಪಯ್ಣ್



ನವೆಂಬರ್ 6 ತಾರಿಕೆರ್ ಆಯ್ತಾರಾ ಸಾಂಜೆರ್ 5 ವೊರಾರ್ ಸೆಕುಲಾರ್ ಫ್ರಾನ್ಸಿಸ್ಕನ್ ಒಡ್ಡಿಚ್ಯಾ ಸಾಂದ್ಯಾಂನಿ ಸಾಂ ಅಲ್ಫೊನ್ಸ್ ಆನಿ ಸಾಂ ಕುರಿಯ ಕೋಸ್ ಎಲಿಯಾಸ್ ಚಾವರಾ ಪೂನ್ ಶೆತಾಂಕ್, ಕೊಟ್ಟಿಯಂ, ಹಾಂಗಾಸರ್ ಯಾತ್ರಿಕ್ ಪಯ್ಣ್ ಸುರು ಕೆಲೆಂ. ಹ್ಯಾ ಯಾತ್ರಿಕ್ ಪಯ್ಣಾಕ್ ವಿಗಾರ್ ಬಾಪ್, ಸಹಾಯಕ್ ವಿಗಾರ್ ಬಾಪ್, ಆನಿ ವಸ್ತೆ ಯಾಜಕ್ ಹಾಜರ್ ಆಸ್ಲೆ. ಆಮಿ 7 ತಾರಿಕೆರ್ ಸಕಾಳಿಂಚ್ಯಾ 6 ವರಾರ್ ಕೊಟ್ಟಿಯಂ ಪಾವ್ತಾನಾ ಕೇರಳಾಚೆಂ ಬಸ್ ಆಮ್ಕಾಂ ತಯಾರ್ ಆಸ್ಲೆಂ. ತ್ಯಾ ಬಸ್ಸಾರ್ ಆಮಿ 41 ಜಣಾಂ ಆಮ್ಕಾಂ ಅಮಾನತ್ ಕರ್ನ್ ದವರ್ಲ್ಲ್ಯಾ ಹೊಟೆಲಾಕ್ ವೊಚೊನ್ ಸಕಾಳಿಂಚೊ ಕಾಫಿ ಪ್ಲಳಾರ್ ಜಾತಚ್ ಕೇರಳಾಂತ್ಲ್ಯಾ ಭಾಗೆವಂತ್ ಜಾಗ್ಯಾಂಕ್ ಸಾಂ ಅಲ್ಫೊನ್ಸ್ ಪೂನ್ ಶೆತ್, ಭಾಗೆವಂತ್ ಮದರ್ ತೆರೆಜಾ ಆನಿ ಸಾಂ ಕುರಿಯಕೋಸ್ ಎಲಿಯಾಸ್ ಚಾವರಾ ಪೂನ್ ಶೆತಾಂಚಿ ಭೆಟ್ ಕೆಲಿ. ಸಾಂ ಅಲ್ಫೊನ್ಸ್ ಪೂನ್ ಶೆತಾಂತ್ ಸಾಂಜೆರ್ 3 ವೊರಾರ್ ವಿಗಾರ್ ಬಾಪಾಂನಿ ಮಿಸಾಚೆಂ ಬಲಿದಾನ್ ಭೆಟಯ್ಲೆಂ. 8 ತಾರಿಕೆರ್ ಸಕಾಳಿಂಚೆಂ ಮಿಸಾಚೆಂ ಬಲಿದಾನ್ ಮದರ್ ತೆರೆಜಾಕ್ ಸಮರ್ಪುನ್ ದಿಲ್ಲ್ಯಾ ದೇವ್ ಮಂದಿರಾಂತ್ ಸಹಾಯಕ್ ವಿಗಾರಾಂನಿ ಭೆಟಯ್ಲೆಂ. ಉಪ್ರಾಂತ್ ಕೇರಳಾಚಿ ಪ್ರಕೃತಿಚಿ ಸೊಭಾಯ್ ಪಳೆಂವ್ಚ್ಯಾ ಖಾತಿರ್





ಬೋಟಿಚೆರ್ ಸಗ್ಮೊ ದೀಸ್ ಖರ್ಚಿಲೊ. 9 ತಾರಿಕೆರ್ ಸಕಾಳಿಂ 9 ವೊರಾರ್ ವಾಲೆನ್ನಿಯಾ ಪಾಟಿಂ ಪಾವ್ಲ್ಯಾಂವ್. ಹೆಂ ಪಯ್ಲ್ಯ್ ಆತ್ಮೀಕ್ ಫಾಯ್ದಾಚೆಂ ಜಾಂವ್ಕ್ ಪಾವ್ಲೆಂ.

ದೀಪಾವಳಿ ಸಂಭ್ರಮ್

ಸಾಂ ವಿಶೆಂತ್ ಫೆರೆರ್ ಕಿಂಡರ್ ಗಾರ್ಡನ್ ಇಸ್ಕೂಲಾಚ್ಯಾ ಭುರ್ಗ್ಯಾಂನಿ ಅಕ್ಟೋಬರ್ 28 ತಾರಿಕೆರ್ ದೀಪಾವಳಿ ಫೆಸ್ಟ್ ಆಚರಣ್ ಕೆಲೆಂ.

ಇಸ್ಕೂಲಾಚ್ಯಾ ಆಂಗ್ಣಾಂತ್ ಭುರ್ಗ್ಯಾಂಚ್ಯಾ ಪೋಷಕಾಂನಿ



ರಂಗೋಲಿ ಫಾಲ್ಸ್ ಉಪ್ರಾಂತ್ ವಿಗಾರ್ ಬಾಪಾನಿ ತಶೆಂಚ್ ಮುಖೆಲ್ ಮೆಸ್ಸಿರ್ನ್ ಶ್ರೀಮತಿ ಎಮಿಲ್ಡಾ ಮೊಂತೇರೊನ್ ದಿವೊ ಪೆಟೊವ್ನ್ ಫೆಸ್ತಾಚಿ ಸೊಭಾಯ್ ಚಡಯ್ಲಿ. ಸರ್ವ್ ಭುರ್ಗ್ಯಾಂನಿ 'Give oil in my lamp' ಮ್ಹಳ್ಳೆಂ ಗೀತ್ ಗಾವ್ನ್ ಸರ್ವಾಂಕ್ ಹೊ ಉಜ್ವಾಡ್ ಎಕ್ ಪ್ರೇರಣ್ ಜಾಂವ್ಪಿ ಮ್ಹಣ್ ಬರೆಂ ಮಾಗ್ಲೆಂ. ವಿಗಾರ್ ಬಾಪಾನಿ ಸರ್ವ್ ಭುರ್ಗ್ಯಾಂಕ್ ಆನಿ ಪೋಷಕಾಂಕ್ ಫೆಸ್ತಾ ಸಂಧರ್ಬಿಂ ಬರೆಂ ಮಾಗ್ಲೆಂ.

ಇಸ್ಕೂಲಾಚ್ಯಾ ಸರ್ವ್ ಭುರ್ಗ್ಯಾಂಕ್ ಶಿಕ್ಷಕಾಂನಿ ತಯಾರ್ ಕೆಲ್ಲೆಂ ಗೊಡ್ಯೆಂ ತಶೆಂಚ್ ಲಾಡು ದೀವ್ನ್ ಸಂತೊಸ್ ವಾಂಟುನ್ ಘೆತ್ಲೊ.

ನಿತ್ಯಾಧಾರ್ ವಾಡ್ಯಾ ಥಾವ್ನ್ ತ್ಯಾಗಾಚಿ ಕರ್ಮಿ

ನಿತ್ಯಾಧಾರ್ ವಾಡ್ಯಾ ಥಾವ್ನ್ ಸೆವೆಚೆ ಕಾಮ್ ಜಾವ್ನ್ 15 ಜಣಾ ಆಕ್ಟೋಬರ್ 23 ತಾರಿಕೆರ್ ಆಯ್ತಾರಾ ಸಾಂಜೆರ್ 3.30 ವರಾರ್ ಪ್ರಶಾಂತ್ ನಿವಾಸ್ ಆಶ್ರಾಮಾಕ್ ಭೆಟ್ ದಿಲಿಂ. ಹ್ಯಾ ಆಶ್ರಾಮಾಂತ್ 160 ಜಾಣ್ ಪ್ರಾಯ್‌ವಂತಾಚ್ಯಾ ವಿಭಾಗನ್ ವಸ್ತಿ ಕರ್ನ್ ಆಸಾತ್. ತಾಂಚೆ ಪಾಲನ್ ಪೋಷಣ್ ಇತ್ಯಾದಿ ಚಾರಿಟಿ ಧರ್ಮ್ ಭಯ್ಲಿ ಬೋವ್ ಬರ್ಯಾ ರೀತಿನ, ಮೊಗಾನ್ ತಾಂಚಿ ಜವಾಬ್ದಾರಿ ಘೆತಾತ್.

ವಾಡ್ಯಾಗಾರಾಂನಿ ಪದಾಂ, ಡ್ಯಾನ್ ಆನಿ ಖೆಳ್ ಚಲೊವ್ನ್ ವೆಲೆ. ಖೆಳಾಂತ್ ವಿಜೇತ್ ಜಾಲ್ಲ್ಯಾಕ್ ಬಹುಮಾನಾಂ



ವಾಂಟ್ಲಿಂ ಬಹುಮಾನಾ, ಶ್ರೀಮತಿ ಸುನೀತಾ ಡಿಸೋಜಾ ಆನಿ ಜಾನೆಟ್ ಫೆರ್ನಾಂಡಿಸಾನ್ ಪ್ರಾಯೋಜಿತ್ ಕೆಲಿಂ. ನಿಮಾಣೆಂ ಸರ್ವಾಂಕ್ ಥಂಡ್ ಪೀವನ್ ಆನಿ ಫಳಾರ್ ವಾಡ್ಯಾಚ್ಯಾ ಕೆವಿನ್ ಆನಿ ರೋವಿನ್ ರೋಡ್ರಿಗ್ ಸನ್ ಪ್ರಾಯೋಜಿತ್ ಕೆಲೆಂ.





ಜುರಿಯ ರೆಂ ವಿಜೇತ



Best Painting

Best Sketching



Annop Prajwal Martis
VIth A



Ashen J Pinto
VIIth B



Ist Prize
Alston Merrick
Lobo -Ist std



IInd Prize
Sonal Castelino
Ist B




Ist Prize
Ana Paloma Pereira
IInd std



IInd Prize
Dollwia D'Souza
IInd A




Ist Prize
Manvitha D'Silva
IIIrd A



IInd Prize
Iona Jenisha Machado
IIIrd std



Ist Prize
Leroy Savio Pereira
IVth A



IInd Prize
Shayal Ashna Tauro
IVth A



ಯೆಯಾ, ಘೆಯಾ, ಖಾಯಾ, ಧಾದೊಶಿ ಜಾಯಾ!

ನತಾಲಾಂ ಫೆಸ್ತಾಚೊ ಸಂತೊಸ್ ವರ್ಸ್ ಭರ್ ಉರೊಂಕ್, ಮನಾಂ ತುಮ್ಮಿಂ ಧಾದೊಶಿ ಕರುಂಕ್, ಕಥೊಲಿಕ್ ಸಭಾ ವಾಲೆನ್ನಿಯಾ ಘಟಕ್ ಆಯ್ತೆಂ ಜಾಲಾಂ ಆಪ್ಲ್ಯಾ ಸಾಂದ್ರ್ಯಾಂಕ್ ಘೆವ್ನ್. ಹೆಳ್‌ಲ್ಲಾ ನಾಂವಾಡ್ಲಿಕ್ ವ್ಯಕ್ತಿಂ ಮಾರಿಫಾತ್ ಉಂಚ್ಲ್ಯಾ ಗುಣ್‌ಮಟ್ಟಾಚೊ ರುಚೀಕ್ ಆಪುಟ್ ಕುಸ್ವಾರ್ ತಯಾರ್ ಕರೊವ್ನ್ -

ಕೊಕ್ಕಿಸಾಂ, ನೆವ್ರ್ಯೊ, ತಾಂದ್ರಾಚೆ, ಲಾಡು, ಕೇಕ್, ಗುಳಿಯೊ, ಕಿಡಿಯೊ, ಚಾಕ್ಲೊ, ಪಾತೆಕಾಂ ಇತ್ಯಾದಿ...

2016, ಡಿಸೆಂಬರ್ 17, ಸನ್ವಾರಾ ಸಾಂಜೆಚ್ಯಾ ಮಿಸಾ ಉಪ್ರಾಂತ್,
18 ಆಯ್ತಾರಾ ಹರ್ಯೆಕಾ ಮಿಸಾ ಉಪ್ರಾಂತ್,
19 ಸೊಮಾರಾ, 20 ಮಂಗ್ಳಾರಾ 21 ಬುದ್ಧಾರಾ
ಸಾಂಜೆರ್ 5:00 ವರಾಂ ಥಾವ್ನ್ 7:00 ವರಾಂ ಪರ್ಯಾಂತ್
- ಇಗರ್ಜೆಚಾ ಆಂಗ್ಣಾಂತ್.

ಡಿಸೆಂಬರ್ 24 ಸನ್ವಾರಾ, ರಾತಿಂಚ್ಯಾ ಫೆಸ್ಟ್ ಮಿಸಾ ಉಪ್ರಾಂತ್
Food Counter - ಫೊರ್ಕ್ ಬಫಾತ್, ಇಂದಾದ್, ಸರ್ಪೆತೆಲ್, ಕೂರ್ಗಿಫೊರ್ಕ್,
ಚಿಕನ್ ಗೀ ರೊಸ್ಟ್, ಸನ್ನಾಂ ಆನಿ ಆಪಾಂ -- ಇಗರ್ಜೆಚಾ ಆಂಗ್ಣಾಂತ್.

25 ಆಯ್ತಾರಾ ಫೆನ್ನಿ ಫೆಟಾ ವೆಳಾರ್

Food Counter- ಫ್ರೈಡ್ ರೈಸ್, ನೂಡಲ್ಸ್, ಚಿಕನ್ 65, ಚಿಕನ್ ಪೆಪ್ಪರ್, ಚಿಕನ್ ಮಂಚುರಿಯನ್, Variety of Soft Drinks, Variety of Ice Creams, Gola Candy, Sugar Cane Juice, ಬೆಲ್‌ಪುರಿ, ಪಾನಿಪುರಿ, ಶೆವ್‌ಪುರಿ, ಸನ್ನಾಂ, ಸರ್ಪೆತೆಲ್ ಇತ್ಯಾದಿ...



ಯೆಯಾ, ಘೆಯಾ, ಖಾಯಾ, ಧಾದೊಶಿ ಜಾಯಾ!

Merry Christmas

Christmas Bells Ring from Hill to Hill
That's when your home needs

- Christmas Table Covers
- Christmas Bed Sheets & Pillow Cases
- Kitchen Towels
- Table Mats
- Tree Mats
- Table Runners
- Door Mats
- Bread Basket
- Grass For Cribs
- Cushions
- Mittens & Much More.



The Mat Shop
Get Floored.....live in style

Gold Finch Complex,
Near Jyothi Talkies, Mangalore -1.
Ph : 0824 4281897 / 9845086818

HIRE PROFESSIONAL BALLROOM DANCERS
FOR YOUR EVENTS & WEDDINGS



www.celebrationsworld.in

HO HO HO
**HIRE A
SANTA**

For X-MAS, Weddings &
Other Events



Introducing Lady Santa

For Bookings Contact : 9844473114 / 9845739518

Flats Available for Rent on daily basis



Vue Grande - St. Antony's
Superluxury Delux Flat
Near Valencia Church

Facilities :

3 BHK Full A/C
 Spacious 3500 sq.ft with 4 bathrooms
 24x7 water (hot & cold) & electricity
 Parking / Automatic Lift
 Tourist vehicle (Bus & Car)
 Food can be arranged

St. Antony Motors
Semiluxury Delux Flat
Near Valencia Church



Facilities :

3 BHK A/C
 Spacious 2250 sq.ft with 3 bathrooms
 24x7 water (hot & cold) & electricity
 Parking, /Automatic Lift
 Tourist vehicle (Bus & Car)
 Food can be arranged

St. Antony Kripa
Delux Flat
Near Valencia Church

Facilities :

1 BHK (Non- A/C) 650 sq. ft
 2 BHK (Non- A/C) 1250 sq. ft
 24x7 water (hot & cold) & electricity
 Parking / Automatic Lift
 Tourist vehicle (Bus & Car)
 Food can be arranged



For Bookings Contact : +91 9448260933, +91 9845385832, +91 824 2436532